



Taanthrika Jyothi

K.V.T.Polytechnic (Aided)
Sri C.V. Venkatarayappa Educational Centre,
Chickballapur - 562 103.





ಶುಭಾಶಯಗಳೊಂದಿಗೆ

ಬಿ. ಮಹೇಶ್,

ಸಮಾಜ ಸೇವಕರು, ಅಲೂಗಡ್ಡೆ ವರ್ತಕರು.

ಅಧ್ಯಕ್ಷರು.

ಡಾ|| ರಾಜ್ ಅಭಿಮಾನಿಗಳ ಸಂಘ

ಬಿಕ್ಕಬಳ್ಳಾಪುರ

ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರು



ಶ್ರೀಮತಿ ಸಿ.ವಿ. ಕಮಲಮ್ಮ ರವರು
ಪ್ರಧಾನ ಪೋಷಕರು,
ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ,
ಚಿಕ್ಕಬಳ್ಳಾಪುರ.

ಶ್ರೀ ಸಿ.ವಿ. ವೆಂಕಟರಾಯಪ್ಪ ರವರು
ಸಂಸ್ಥಾಪಕ ಅಧ್ಯಕ್ಷರು,
ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ,
ಚಿಕ್ಕಬಳ್ಳಾಪುರ.



ಶ್ರೀ ಕೆ.ವಿ. ನವೀನ್‌ಕಿರಣ್, ಎಂ.ಎ., ಎಲ್‌ಎಲ್.ಬಿ.,

ಅಧ್ಯಕ್ಷರು
ಶ್ರೀ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿ,
ಚಿಕ್ಕಬಳ್ಳಾಪುರ.



Sri K.V. Naveen Kiran, M.A., LL.B.,
Chairman
Sri K.V. and P.E. Trust
Chickballapur

Members of Sri K.V. and P.E. Trust.



Sri B. Muniyappa
Member



Sri S.P. Syed Salar
Member



Smt Leela Devaraj
Member



Smt Geetha K Murthy
Member



Smt Nirmala Prabhu
Member



Sri Yaseen Khan
Member



Smt Ashwini Vinay
Member




Dr. P. Sai Prabhu
Administrator



Sri G.Narasimhaiah, B.E.,(Mech),. (M.Tech)
Principal,
K.V.T.Polytechnic



K.V.T.POLYTECHNIC^[AIDED]
SRI C.V.VENKATARAYAPPA EDUCATIONAL CENTER,
CHICKBALLAPUR-562103



ADMINISTRATIVE OFFICE






K.V.T.POLYTECHNIC^[AIDED]

SRI C.V.VENKATARAYAPPA EDUCATIONAL CENTER,
CHICKBALLAPUR-562103

MECHANICAL ENGINEERING DEPARTMENT 2018-2019






K.V.T.POLYTECHNIC^[AIDED]

SRI C.V.VENKATARAYAPPA EDUCATIONAL CENTER,
CHICKBALLAPUR-562103

ELECTRONICS AND COMMUNICATION ENGINEERING DEPARTMENT 2018-2019






K.V.T.POLYTECHNIC^[AIDED]

SRI C.V.VENKATARAYAPPA EDUCATIONAL CENTER,
CHICKBALLAPUR-562103

COMPUTER SCIENCE ENGINEERING DEPARTMENT 2018-2019





K.V.T.POLYTECHNIC^[AIDED]
 SRI C.V.VENKATARAYAPPA EDUCATIONAL CENTER,
 CHICKBALLAPUR-562103



AUTOMOBILE ENGINEERING DEPARTMENT 2018-2019







K.V.T.POLYTECHNIC^[AIDED]

SRI C.V.VENKATARAYAPPA EDUCATIONAL CENTER,
CHICKBALLAPUR-562103



MECHATRONICS ENGINEERING DEPARTMENT 2018-2019




K.V.T.POLYTECHNIC^[AIDED]

SRI C.V.VENKATARAYAPPA EDUCATIONAL CENTER,
CHICKBALLAPUR-562103

SCIENCE DEPARTMENT



23ನೇ ರತ್ನ ದಿನಾಚರಣೆ ಹಾಗೂ ಶ್ರೀ ಹಿ.ವಿ.ವಿ. ಜಯಂತಿ





23ನೇ ದತ್ತಿ ದಿನಾಚರಣೆ ಹಾಗೂ ಶ್ರೀ ಸಿ.ವಿ.ವಿ. ಜಯಂತಿ ಅಂಗವಾಗಿ
ಅಲಂಕೃತಗೊಂಡಿರುವ ಶ್ರೀ ಸಿ.ವಿ.ವಿ. ಸ್ಮಾರಕ



73ನೇ ಸ್ವಾತಂತ್ರ್ಯ ದಿನೋತ್ಸವದ ಅಚರಣೆ





Best Compliments From:

Genesis Technologies

Chickballapur-562101

Phone:08156-273284

9845183514/9980923310/9945037123/

9141652706/737866193

Email:gensofts@gmail.com

info@gensofts.com

www.gensofts.com



Estd.- 1983

Vision

K.V.T. Polytechnic is “committed to provide Industry Oriented and value based Technical Education to Rural Students through Excellent Teaching and Learning process, in all disciplines by meeting the challenges & fulfilling the changing needs of the society.

Mission

- * Excellent Teaching -Theoretical, Analytical and Practical Knowledge.
- * Academic Excellence- Marks and Percentage of Pass on Board Examination.
- * Personality Development by improving communication and other extra curricular skills.
- * Developing integrity through cultural feast, discipline and high value system
- * Providing better placement through continuous interaction with industry and the alumni.
- * The Community Polytechnic Scheme sponsored by Govt. of India is the right tool to reach out to rural community.
- * Teaching to innovate- Winners don't do different things: they do things differently through tech feast and tech quizzes.
- * Networking- Internet facilities are provided in library and laboratories.
- * Humanity and Charity - Creating awareness in human relations and values and charity through various activities.



ಸಂದೇಶ

ಕೆ.ವಿ.ಟಿ.ಪಾಲಿಟೆಕ್ನಿಕ್ ಸಂಸ್ಥೆಯು ಪ್ರತೀ ವರ್ಷ ನಮ್ಮದೇ ನೆಲದ ಮಹನೀಯ, ವಿಶ್ವವಿಖ್ಯಾತ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುವುದರೊಂದಿಗೆ ಸರ್.ಎಂ.ವಿ. ರವರ ಜನ್ಮದಿನವನ್ನು ಆರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ಇಂತಹ ಕಾರ್ಯಕ್ರಮದ ಅಂಗವಾಗಿ ಬಿಡುಗಡೆ ಮಾಡುತ್ತಿರುವ ಕಿರು ಹೊತ್ತಿಗೆ “ತಾಂತ್ರಿಕ ಜ್ಯೋತಿ” ಸಂಪೂರ್ಣ ಮಾಹಿತಿಯಿಂದ ಜ್ಞಾನಾರ್ಜನೆಗೆ ಒಂದು ಅಂಕಣವಾಗಲಿ ಎಂದು ಹಾರೈಸುತ್ತೇನೆ. ಕೆ.ವಿ.ಟಿ.ಪಾಲಿಟೆಕ್ನಿಕ್ ಸಂಸ್ಥೆಯು 1983ರಲ್ಲಿ ಪ್ರಾರಂಭವಾಗಿ ಇಂದಿನವರೆಗೂ ಸತತವಾಗಿ ಗ್ರಾಮೀಣ ಭಾಗದ ಕರಕುಶಲತೆಯನ್ನು ಉನ್ನತಮಟ್ಟಕ್ಕೆರಿಸಲು ಹಾಗೂ ತಂತ್ರಜ್ಞಾನವನ್ನು ಶೋಷಿತ ವರ್ಗಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ದಿ. ಶ್ರೀ ಸಿವಿ ವೆಂಕಟರಾಯಪ್ಪನವರ ಆಶೋತ್ತರಗಳಲ್ಲೊಂದಾದ ಕೆ.ವಿ.ಟಿ.ಪಾಲಿಟೆಕ್ನಿಕ್ ಸಂಸ್ಥೆಯು ಸಾವಿರಾರು ಅಭಿಯಂತರರುಗಳನ್ನು ತಯಾರಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಿದೆ. ಮುಂದಿನ ಗುರಿಗಳಾಗಿ ವಿದ್ಯೆಯೆಂಬ ಜ್ಞಾನವನ್ನು ಈ ಸುತ್ತಮುತ್ತಲಿನ ಬಡ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಸರಿಸುವ ದಿಕ್ಕಿನಲ್ಲಿ ಸಾಗಬೇಕಾಗಿದೆ.

ನುರಿತ ಶಿಕ್ಷಕರು ಮತ್ತು ಅನುಭವಿ ಸಿಬ್ಬಂದಿಯೊಂದಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸಂಸ್ಥೆಯು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಮ್ಮದೇ ಭಾಗದ ಸರ್ ಎಂ.ವಿ. ರವರಂತೆ ದುಡಿಮೆಗೆ ಶ್ರಮಿಸುವಂತಹ ವಿದ್ಯಾರ್ಥಿಗಳನ್ನು ಉತ್ಪಾದಿಸಲಿ ಎಂದು ಆಶಿಸುತ್ತೇನೆ.

ಶ್ರೀ.ಕೆ.ವಿ.ನವೀನ್‌ಕಿರಣ್, ಎಂ.ಎ., ಎಲ್‌ಎಲ್‌.ಬಿ

ಅಧ್ಯಕ್ಷರು

ಶ್ರೀ.ಕೆ.ವಿ. ಮತ್ತು ಪಂಚಗಿರಿ ವಿದ್ಯಾದತ್ತಿ

MESSAGE



The college has made tremendous progress in all areas – academic, non – academics, capacity building relevant to staff and students.

I am confident that this issue of college magazine will send a positive message to the staff, students and the persons who are interested in the educational and literary activities. A magazine is like a mirror which reflect the clear picture of all sorts of activities undertaken by the institution and develops writing skills among students in particular and teaching faculty in general.

I congratulate the Editorial Board of this magazine who have played wonderful role in accomplishing the task in record time.

I am hopeful that this piece of literary work shall not only develop the taste for reading among students but also develop a sense belonging to the institution as well.

Dr.P.Sai Prabhu,
Administrator
Sri K.V. and P.E. Trust



ತಂತ್ರಿ : ಟೆಕ್‌ಡನ್



ಕರ್ನಾಟಕ ಸರ್ಕಾರ
ತಾಂತ್ರಿಕ ಶಿಕ್ಷಣ ಇಲಾಖೆ

ದೂರವಾಣಿ :22200291

ಫ್ಯಾಕ್ಸ್ :22261212

ಶ್ರೀ ಹೆಚ್.ಯು. ತಳವಾರ್, ಬಿ.ಇ. ಎಂ.ಟೆಕ್(ಹೆಚ್‌ಆರ್‌ಡಿ)
ನಿರ್ದೇಶಕರು.

ಅರಮನೆ ರಸ್ತೆ,
ಬೆಂಗಳೂರು-560 001

ಸಂಖ್ಯೆ : ಡಿಟಇ 02 ಪಿಎಸ್ 2019

ದಿನಾಂಕ: 26/08/2019

: ಶುಭ ಸಂದೇಶ :

ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದಕ್ಕೆ,

ಕೆ.ವಿ.ಟಿ. ಪಾಲಿಟೆಕ್ನಿಕ್, ಚಿಕ್ಕಬಳ್ಳಾಪುರ ಈ ಸಂಸ್ಥೆಯು “ತಾಂತ್ರಿಕ ಜ್ಯೋತಿ” ಎಂಬ ಶೀರ್ಷಿಕೆಯಡಿಯಲ್ಲಿ ಸ್ಮರಣ ಸಂಚಿಕೆಯನ್ನು ಪ್ರಕಟಿಸುತ್ತಿರುವುದು ಸಂತೋಷಕರ. ಸದರಿ ಸಂಚಿಕೆಯು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ಷ್ಮ ಪ್ರತಿಭೆಗಳನ್ನು ಹೊರತರುವ ಒಂದು ಅತ್ಯುತ್ತಮ ವೇದಿಕೆಯಾಗಲಿ ಹಾಗೂ ನಾನಾ ರಂಗಗಳ ಮಾಹಿತಿಯುಕ್ತ ಲೇಖನಗಳನ್ನು, ವಿಭಿನ್ನ ಪ್ರತಿಭೆಗಳನ್ನು ವೈಶಿಷ್ಟ್ಯತೆಯಿಂದ ಚಿತ್ರಿಸಿ, ಉತ್ತಮ ಒತ್ತಿಗೆಯಾಗಿ ಕಂಗೊಳಿಸಲಿ ಎಂದು ಆಶಿಸುತ್ತೇನೆ. ವಿದ್ಯಾರ್ಥಿಗಳು ತಾಂತ್ರಿಕ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಂಸ್ಥೆಯು ಕಾರ್ಯಪ್ರವೃತ್ತರಾಗಿ, ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ಈ ಸುಸಂದರ್ಭದಲ್ಲಿ ಸಂಚಿಕೆಯು ಅತ್ಯುತ್ತಮವಾಗಿ ಮೂಡಿಬರಲು ಶ್ರಮವಹಿಸಿರುವ ಸಂಸ್ಥೆಯ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವರ್ಗದವರಿಗೂ ಶುಭ ಹಾರೈಸುತ್ತೇನೆ.


(ಹೆಚ್.ಯು. ತಳವಾರ್)
ನಿರ್ದೇಶಕರು

ಇವರಿಗೆ,
ಪ್ರಾಚಾರ್ಯರು,
ಕೆ.ವಿ.ಟಿ. ಪಾಲಿಟೆಕ್ನಿಕ್,
ಚಿಕ್ಕಬಳ್ಳಾಪುರ.



ಸಂಖ್ಯೆ : ಬಿಟಿಇ

ಸಂಖ್ಯೆ:ಜಿಇಇ ೦೧ ಇಸಿಎಸ್ ೨೦೧೯.



ಕರ್ನಾಟಕ ಸರ್ಕಾರ
ತಾಂತ್ರಿಕ ಶಿಕ್ಷಣ ಇಲಾಖೆ

ಫ್ಯಾಕ್ಸ್ ಸಂಖ್ಯೆ : (೦೮೦) ೨೨೬೦೯೨೪
2250657
2266985

ಕಾರ್ಯದರ್ಶಿಯವರ ಕಛೇರಿ,
ತಾಂತ್ರಿಕ ಪರೀಕ್ಷಾ ಮಂಡಳಿ,
ಅರಮನೆ ರಸ್ತೆ, ಬೆಂಗಳೂರು - 560 001
ದಿನಾಂಕ :

ದಿನಾಂಕ:೦೪-೦೯-೨೦೧೯.

ಸಂದೇಶ

ಕೆ.ವಿ.ಐ. ಪಾಲಿಟೆಕ್ನಿಕ್, ಶ್ರೀ ಸಿ.ವಿ.ವೆಂಕಟರಾಯಪ್ಪ ಎಜುಕೇಷನಲ್ ಸೆಂಟರ್, ಚಿಕ್ಕಬಳ್ಳಾಪುರ, ಇವರು ೨೦೧೯-೨೦ನೇ ಸಾಲಿನ "Taanthrika Jyothi" ಎಂಬ ವಾರ್ಷಿಕ ಸಂಚಿಕೆಯನ್ನು ಹೊರತರುತ್ತಿರುವ ವಿಷಯ ತುಂಬಾ ಸಂತೋಷದ ಸಂಗತಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಈ ಸಂಚಿಕೆ ಒಂದು ಉತ್ತಮ ಸಾಧನೆಯಾಗಲಿ ಎಂದು ಆಶಿಸುತ್ತೇನೆ. ಉತ್ತಮ ಲೇಖನಗಳನ್ನು ಹೊಂದಿದ ಈ ಸಂಚಿಕೆಯು ಸುಂದರವಾಗಿ ಮೂಡಿಬರಲಿ ಎಂದು ಹಾರೈಸುತ್ತೇನೆ.

ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೂ ಮತ್ತು ವಿದ್ಯಾರ್ಥಿ / ವಿದ್ಯಾರ್ಥಿನಿಯರುಗಳಿಗೂ ಶುಭ ಹಾರೈಸುತ್ತೇನೆ.

(ಎನ್.ರವಿಚಂದ್ರನ್) 04/09/19

ಜಂಟಿ ನಿರ್ದೇಶಕರು(ಪರೀಕ್ಷೆ)

ಹಾಗೂ

ಕಾರ್ಯದರ್ಶಿ

ತಾಂತ್ರಿಕ ಪರೀಕ್ಷಾ ಮಂಡಳಿ, ಬೆಂಗಳೂರು.



ಕರ್ನಾಟಕ ಸರ್ಕಾರ



ನಿರ್ದೇಶಕರವರ ಕಛೇರಿ
ತಾಂತ್ರಿಕ ಶಿಕ್ಷಣ ಇಲಾಖೆ
ಬೆಂಗಳೂರು-560 001
ದಿನಾಂಕ: 29-08-2019.


-: ಶುಭ ಸಂದೇಶ:-

ಕೆ.ವಿ.ಟಿ (ಅನುದಾನಿತ) ಪಾಲಿಟೆಕ್ನಿಕ್, ಚಿಕ್ಕಬಳ್ಳಾಪುರ ಜಿಲ್ಲೆ ಇವರು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ 158ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದಿ:16-09-2019 ರಂದು ಸಂಸ್ಥೆಯಲ್ಲಿ “ತಾಂತ್ರಿಕ ಜ್ಯೋತಿ” ಎಂಬ ಶೀರ್ಷಿಕೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಈ ಸ್ಮರಣ ಸಂಚಿಕೆಯು ಪಾಲಿಟೆಕ್ನಿಕ್‌ನ ಪ್ರತಿಯೊಂದು ವಿದ್ಯಾರ್ಥಿ,ವಿದ್ಯಾರ್ಥಿನಿಯರ, ಉಪನ್ಯಾಸಕರುಗಳ ಹಾಗೂ ಸಿಬ್ಬಂದಿವರ್ಗದವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಂತಹ ಉತ್ತಮ ಮಾಧ್ಯಮವಾಗಲೆಂದು ಆಶಿಸುತ್ತೇನೆ.

ಈ ಸ್ಮರಣ ಸಂಚಿಕೆ ಸುಂದರವಾಗಿ ಮೂಡಿಬರಲು ಶ್ರಮಿಸಿದಂತಹ ಸಂಸ್ಥೆಯ ಆಡಳಿತ ಮಂಡಳಿಗೆ, ಪ್ರಾಂಶುಪಾಲರಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಶುಭ ಹಾರೈಸುತ್ತೇನೆ.

ದಿನಾಂಕ:


ಆರ್ ಮಂಜುನಾಥ

ಜಂಟಿ ನಿರ್ದೇಶಕರು(ಸಿಡಿಪಿ)



ಎ.ಎಂ.ಭೋಜಿದಾರ
ಜಂಟಿ ನಿರ್ದೇಶಕರು (ಆಡಳಿತ)



ಕರ್ನಾಟಕ ಸರ್ಕಾರ

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ,
ಬೆಂಗಳೂರು - 560 001.
ದೂರವಾಣಿ ಸಂಖ್ಯೆ: 080-22256810
ಇ-ಮೇಲ್: jointdirectoradmdte@gmail.com

ಸಂಖ್ಯೆ: ಡಿಟಇ 03 ಜಂ.ನಿ (ಆ) 2016

ದಿನಾಂಕ: 06.09.2019.

ಮಾನ್ಯ ಪ್ರಾಚಾರ್ಯರೆ,

ತಮ್ಮ ಸಂಸ್ಥೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಸ್ಮರಣ ಸಂಚಿಕೆಗೆ ಸಂದೇಶವನ್ನು ಕೋರಿರುವ ಪತ್ರವನ್ನು ಓದಿ ಸಂತೋಷವಾಯಿತು. "ತಾಂತ್ರಿಕ ಜ್ಯೋತಿ" ಎಂಬ ಶೀರ್ಷಿಕೆಯಡಿ "ಸ್ಮರಣ ಸಂಚಿಕೆ"ಯನ್ನು ಬಿಡುಗಡೆ ಮಾಡುತ್ತಿರುವ ಕೆ.ವಿ.ಟಿ ಪಾಲಿಟೆಕ್ನಿಕ್, ಚಿಕ್ಕಬಳ್ಳಾಪುರ ಸಂಸ್ಥೆಗೆ ನನ್ನ ಅಭಿನಂದನೆಗಳು.

ರಾಷ್ಟ್ರದ ಪ್ರಗತಿಗೆ ಅತಿ ಅವಶ್ಯಕವಾದ ಮೂಲಭೂತ ಸೌಕರ್ಯಗಳ ನಿರ್ಮಾಣ, ನಿರ್ವಹಣೆಗಳಿಗೆ ಈ ದೇಶದ ತಂತ್ರಜ್ಞರ ಕೊಡುಗೆ ನಿರಂತರವಾಗಿದೆ.

ನಿಮ್ಮ ಪಾಲಿಟೆಕ್ನಿಕ್ ಬಹಳ ಹಿಂದಿನಿಂದಲೂ ಕೌಶಲ್ಯಾಧಾರಿತ ತಂತ್ರಜ್ಞಾನ ಹಾಗೂ ಮೌಲ್ಯಭರಿತ ಶಿಕ್ಷಣ ನೀಡುವುದನ್ನು ಅತಿ ಆಸಕ್ತಿಯಿಂದ ನಡೆಸಿಕೊಂಡು ಬಂದು, ತಂತ್ರಜ್ಞರನ್ನು ರೂಪಿಸುವಲ್ಲಿ ಶ್ರಮಿಸುತ್ತಿದೆ. ನಿಮ್ಮ ಪಾಲಿಟೆಕ್ನಿಕ್ ಇದೇ ರೀತಿ ಮಾನವೀಯ ಮೌಲ್ಯಗಳುಳ್ಳ ಸಂವೇದನಾ ಶೀಲ ಮನಸ್ಸುಗಳುಳ್ಳ ತಂತ್ರಜ್ಞರನ್ನು ಸದಾ ರೂಪಿಸುತ್ತಿರಲಿ ಎಂದು ಹಾರೈಸುತ್ತೇನೆ.

ಶುಭಾಶಯಗಳೊಂದಿಗೆ,

ತಮ್ಮ ವಿಶ್ವಾಸಿ,

(ಎ.ಎಂ.ಭೋಜಿದಾರ)

ಇವರಿಗೆ:

ಪ್ರಾಚಾರ್ಯರು,
ಕೆ.ವಿ.ಟಿ ಪಾಲಿಟೆಕ್ನಿಕ್,
ಚಿಕ್ಕಬಳ್ಳಾಪುರ - 562 101.

ಸಂದೇಶ

ಕೆ.ವೆಂಕಟಪತೇಪ್ಪ ಟ್ರಸ್ಟ್ ಪಾಲಿಟೆಕ್ನಿಕ್ (ಅನುದಾನಿತ), ಚಿಕ್ಕಬಳ್ಳಾಪುರ ಈ ಸಂಸ್ಥೆಯು ನಿರಂತರವಾಗಿ ಪ್ರತಿ ವರ್ಷದಂತೆ 2019-20 ನೇ ಸಾಲಿನಲ್ಲೂ ಸೆಪ್ಟೆಂಬರ್ 15 ರಂದು **ಅಭಿಯಂತರರ ದಿನಾಚರಣೆ** ಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸುಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಬೋಧಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳೆಲ್ಲರ ಸಹಕಾರದೊಂದಿಗೆ ವಾರ್ಷಿಕ ಸ್ಮರಣ ಸಂಚಿಕೆ ಯನ್ನು ಹೊರ ತರುತ್ತಿರುವುದು ಸಂತಸದ ವಿಷಯವಾಗಿದೆ. ಸಂಚಿಕೆಯು ಉತ್ತಮವಾದ ತಾಂತ್ರಿಕ ಲೇಖನಗಳೊಂದಿಗೆ ಅತ್ಯುತ್ತಮವಾಗಿ ಮೂಡಿಬರಲೆಂದು ಹಾರೈಸುತ್ತೇನೆ

ಡಿ.ವಿ. ಶ್ರೀನಿವಾಸ ಮೂರ್ತಿ
ಜಂಟಿ ನಿರ್ದೇಶಕರು (ತನಿಖೆ)

ಶಿಕ್ಷಣ ಕ್ಷೇತ್ರದ ಹರಿಕಾರರಾಗಿ ಚಿಕ್ಕಬಳ್ಳಾಪುರದಲ್ಲಿ ಶ್ರೀ
ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳನ್ನು ಸ್ಥಾಪಿಸುವ
ಮೂಲಕ ವಿದ್ಯಾಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ

ಪ್ರಜಾರತ್ನ ಶ್ರೀ ಸಿ.ವಿ.ವೆಂಕಟರಾಯಪ್ಪ

ರವರ ಆಶೀರ್ವಾದದೊಂದಿಗೆ ಆರಂಭಗೊಂಡ
ಶ್ರೀ.ಕೆ.ವಿ.ಟಿ.ಪಾಲಿಟೆಕ್ನಿಕ್ ಕಾಲೇಜು 2019 ರ ಸ್ಮರಣ
ಸಂಚಿಕೆ “ತಾಂತ್ರಿಕ ಜ್ಯೋತಿ” ಯ ಬಿಡುಗಡೆಯ
ಸುಸಂದರ್ಭದಲ್ಲಿ ಹಾರ್ಥಿಕ ಶುಭಾಶಯಗಳನ್ನು
ಕೋರುತ್ತೇವೆ.

ಜೆ.ನರಸಿಂಹಯ್ಯ, ಬಿ.ಇ.,(ಎಂ.ಟೆಕ್)
ಪ್ರಾಂಶುಪಾಲರು, ಕೆ.ವಿ.ಟಿ. ಪಾಲಿಟೆಕ್ನಿಕ್,
(ಅನುದಾನಿತ)
ಮತ್ತು ಸಿಬ್ಬಂದಿ ವರ್ಗ



ಶ್ರೀ ಸಿ.ವಿ. ವೆಂಕಟರಾಯಪ್ಪ, ಬಿ.ಎ., ಮಾಜಿ ಶಾಸಕರು

ಸಂಸ್ಥಾಪಕರು
ಶ್ರೀ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳು
ಚಿಕ್ಕಬಳ್ಳಾಪುರ



From the Principal Desk



Dear Students,

It gives me an immense pleasure to put forth a brief scenario of our Institution. K.V.T.POLYTECHNIC (aided) is established by a great Philanthropist, Educationist and Founder Chairman of Sri K.V.& P.E. Trust Sri C.V.Venkatarayappa Ex-MLA In the year 1983 to provide technical education to the students from rural and drought-prone area of CHICKBALLAPUR District.

The purpose of Education is to teach the children to think and develop a capacity to reason out facts. Students should keep in mind the importance of planning and prioritizing their time and the effective use of it to achieve success. Students should always think and review their subjects, Don't surrender or become slaves to youthful fancies and indulgences. Be Steady in your studies. Learn to enjoy hard work -particularly your studies. Always prepare for next day's lesson. Be very serious and attentive in class. Preserve our heritage and environment for yourselves as well as for your next generation. Always be a soldier to defend and preserve our traditions and our territory. With experienced Teaching and Non-Teaching staff and well equipped infrastructure our college helps students to realize their goals.

I heart fully congratulate the Editorial team for bringing out this colorful MAGAZINE.

**“WE CANNOT BUILD THE FUTURE FOR THE YOUTH, BUT
WE CAN BUILD OUR YOUTH FOR THE FUTURE”**

Wishing you all good luck



(G.NARASIMHAIAH)

EDITORIAL DESK

It gives us great pleasure to bring you the fourth issue of Tantrika Jyothi, the College magazine. The name and fame of an institute depends on the caliber and achievements of the students and teachers. The role of a teacher is to be a facilitator in nurturing the skills and talents of students. This magazine is dedicated to our founder chairman C V Venkatarayappa and Chief Patron Smt Kamalamma. It would be a snapshot of the various activities and advancements for all associated with KVT Polytechnic.

Proper communication plays a vital role in the Institution's development. This magazine will serve to reinforce and allow increased awareness, improved interaction and integration among all of us. Usually we fail to appreciate the good deeds of many people and activities that happen around us as we are engaged in irrelevant talks and assumptions. It could all change if we just pause a moment to think of what is our contribution to the society from which we have been gifted with this blessed life.

The progress of the society is mainly depends on many people who are working behind the scenes, overtime round the clock planning things to the smallest. This College magazine will be a medium to provide proper acknowledgement and respect for all of these efforts and its results. This magazine is intended to be published on account of Engineer's day every year.

This issue is a brief account of the important events to be held up to 15th September 2019.

This is only a small step towards a long journey. To achieve progress and to meet the objectives we have to cross numerous milestones. Let us hope that this maiden issue of magazine will inspire all of us for a new beginning kindled with hope, confidence and faith in each other in the road ahead.....

Our heartfelt gratitude towards dynamic chairman Sri K V Naveen Kiran for his continuous guidance, and the comments on our failures and compliments on our performance both motivate and inspire us to do better. We thank the Principal and management for giving support and encouragement and a free hand in this endeavor.

Last but not the least we are thankful to all the authors who have contributed with their articles. We truly hope that the pages that follow will make an interesting read. This would definitely create an impact in the minds of readers, by way of providing larger visibility and dimension to the campus. It is expected that wide support for this mission will be provided through the reader's valuable suggestions and comments.

ELECTRONICS AND COMMUNICATION ENGINEERING DEPARTMENT

Vision

To produce creative and innovative dynamic, and ethical technologists who can lead in the ever-changing world of electronics and communication technologies

Mission

+ The mission of the Electronics and Communication Engineering Program is to benefit the society at large by Imparting quality technical education to the students providing excellent teaching- learning environment through competitive curriculum in collaboration with industry through state-of-the-art infrastructure and resources.

M1- To provide experience in teamwork, communications-oral, written and hands-on activities with the help of structured and unstructured real-world projects.

M2 - To create an environment to suit the needs of entrepreneurship.

M3 - To inculcate ethical values and leadership abilities in the minds of students so as to work towards the growth of the society.

COMPUTER SCIENCE ENGINEERING DEPARTMENT

Vision

To build a strong learning environment in the field of Computer Science and Engineering in technical education that responds to the challenges of the century.

Mission

M1- To produce computer science diploma graduates who are trained in design, implementation, testing and maintenance of computational systems through competitive curriculum in collaboration with industry and other organizations.

M2 - Providing state of art facilities for enhancing skills in the field of computer science and engineering.

M3 - To encourage ethical values and leadership abilities in the minds of students so as to work towards the growth of the society.

MECHANICAL ENGINEERING DEPARTMENT

Vision

To develop a programme with excellence in teaching, learning to produce globally compatible diplomats with ethical values as per the need of stake holders

Mission

The mission of the Mechanical Engineering Program is to benefit the society at large by

- M1: Imparting quality technical education to students by providing excellent Teaching learning Environment and through competitive curriculum in collaboration with industry.
- M2: Able to apply basic and contemporary science, engineering and innovative skills to identify problems in the industry and academia and be able to develop practical solution to them
- M3: Providing experiences in leadership, teamwork, communications — oral, written and hands-on activities, with the help of structured and unstructured real-life projects.
- M4: Encouraging ethical values and leadership abilities in the minds of students so as to work towards the growth of the society.

AUTOMOBILE ENGINEERING DEPARTMENT

Vision

Create globally competitive Automobile technologists with social and moral values to work successfully in the fields of design, production and maintenance of Automobiles.

Mission

- M1: To produce Automobile diploma graduates who are trained in design, production, testing and maintenance of Automobiles through competitive curriculum in collaboration with industry and other organizations.
- M2: To provide required facilities to enhance skills in various fields of Automobile engineering.
- M3: To encourage ethical values and leadership abilities in the minds of students so as to work towards welfare and the growth of the society.
- M4: To create an Automobile professional with good communication skills and other soft skills needed to work in a group environment.

SCIENCE DEPARTMENT

Vision

To enrich the Mathematics and Science to the technical group, so as to build a strong technical capabilities among the technical students.

Mission

To impart the skills of MATHEMATICS and SCIENCE best suited for technology to young, intuitive students and to enhance their knowledge growth through competent solutions of study. The department of science was started along with the institution in 1983, presently it has 2 qualified staff members with supporting staff. The department supports the core departments in imparting quality education in mathematics and science upto second semester of the diploma course. The dept is producing very good result in every semester.

MECHATRONICS ENGINEERING DEPARTMENT

Vision

To produce creative, innovative, dynamic, and ethical technologists who can lead in the ever-changing world of Mechatronics engineering

Mission

Offer a well-balanced programme of instruction, practical experience, opportunities for overall personality development and environment conducive for self directed and lifelong learning

Graduates of Diploma in Mechatronics Engineering program will be able to

- M1. Engage in applications of systems and tools in the field of Mechatronics engineering and allied engineering industries
- M2. Apply the knowledge of Mechatronics engineering to solve problems of social relevance, or pursue higher education
- M3. Work effectively as individuals and as team members in multidisciplinary projects
- M4. Engage in lifelong learning, career enhancement and adopt to changing professional and societal needs



ಶ್ರೀ ಸಿ.ವಿ.ವೆಂಕಟರಾಯಪ್ಪ ಮತ್ತು ಶ್ರೀಮತಿ ಸಿ.ವಿ.ಕಮಲಮ್ಮ ಸ್ಮಾರಕ ಭವನ



ಅಧ್ಯಕ್ಷರ ಮನೆಯ ಮುಂಭಾಗದ ರಸ್ತೆ



ಪ್ರಯೋಗಾಲಯಗಳ ಸಂಪರ್ಕ ರಸ್ತೆ



ಕಂಪ್ಯೂಟರ್‌ಯ್ಸ್ ನ್ಯೂಮರಿಕಲ್ ಕಂಪ್ರೋಲ್ ಲ್ಯಾಬ್



ಸೆಮಿನಾರ್ ಹಾಲ್



ಡ್ರಾಯಿಂಗ್ ಹಾಲ್



ဗဟုဗြူဏ



ವಿಜ್ಞಾನ ಪ್ರಯೋಗಾಲಯ



ಫಿಟ್ಟರ್ ವರ್ಕ್‌ಶಾಪ್ ಪ್ರಯೋಗಾಲಯ




ಕಂಪ್ಯೂಟರ್‌ಗ್ರಾಫಿಕ್ಸ್ ವಿಲ್ ಬ್ಯಾಲೆಂಸ್ಲಿಂಗ್ ಪ್ರಯೋಗಾಲಯ



ಡಿಜಿಟಲ್ ಎಲೆಕ್ಟ್ರಾನಿಕ್ಸ್ ಪ್ರಯೋಗಾಲಯ



ಕೆ.ವಿ.ಉ.ಪಾಲಿಟೆಕ್ನಿಕ್ ಕಛೇರಿ



ಮೆಕ್ಯಾನಿಕಲ್ ವಿಭಾಗದ ಕಂಪ್ಯೂಟರ್ ಲ್ಯಾಬ್



ಎಲೆಕ್ಟ್ರಾನಿಕ್ಸ್ ಪ್ರಯೋಗಾಲಯ



ಗಣಕಯಂತ್ರ ಪ್ರಯೋಗಾಲಯ



ಸಮುದಾಯ ಪಾಲಿಟೆಕ್ನಿಕ್ ಕಛೇರಿ



ಮೆಕಟ್ರಾನಿಕ್ಸ್ ಸ್ಟಾಫ್ ರೂಂ



ಮೆಕಟ್ರಾನಿಕ್ಸ್ ಉಗ್ರಾಣ



ಮೆಕಟ್ರಾನಿಕ್ಸ್ ಕಂಪ್ಯೂಟರ್ ಲ್ಯಾಬ್



ಕಂಪ್ಯೂಟರ್ಸ್ ವಿಲ್ ಅನಲೈಸರ್ ಅಂಡ್ ವಿಲ್ ಬ್ಯಾಲೆನ್ಸಿಂಗ್ ಲ್ಯಾಬ್



ಆಟೋಮೊಬೈಲ್ ಲ್ಯಾಬ್



ಎಫ್.ಪಿ.ಐ. ಲ್ಯಾಬ್



ಎಮ್.ಐ.ಲ್ಯಾಬ್



ಫಿಟ್ಟರ್ ವರ್ಕ್‌ಶಾಪ್ (F.W.S Lab)

ಅಭಿವೃದ್ಧಿಯ ಹರಿಕಾರ - ಶ್ರೀ ಸಿ.ವಿ. ವೆಂಕಟರಾಯಪ್ಪ

ಚಿಕ್ಕಬಳ್ಳಾಪುರದ ಇತಿಹಾಸವನ್ನು ಯಾರೇ ಬರೆದರು ಶ್ರೀ ಸಿ.ವಿ. ವೆಂಕಟರಾಯಪ್ಪರವರನ್ನು ನೆನಪಿಸದೆ ಅವರ ಸಾಧನೆಯನ್ನು ದಾಖಲಿಸದೇ ಬರೆದರೆ ಅದೊಂದು ಅಪೂರ್ಣ ಗ್ರಂಥವಾಗುತ್ತದೆ. ಅಷ್ಟರ ಮಟ್ಟಿಗೆ ತಮ್ಮ ನೆನಪನ್ನು ಮತ್ತು ಛಾಪನ್ನು ಮೂಡಿಸಿದ್ದಾರೆ, ಶ್ರೀ ಸಿ.ವಿ.ವಿ. ರಾಜಕಾರಣ, ಶಿಕ್ಷಣ, ಕ್ರೀಡೆ, ಸಮಾಜ ಸೇವೆ, ಧಾರ್ಮಿಕ ಚಿಂತನೆ ಮಾನವೀಯತೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಶ್ರೀ ಸಿ.ವಿ.ವೆಂಕಟರಾಯಪ್ಪರವರು ನೀಡಿರುವ ಕೊಡುಗೆ ಅಪೂರ್ವ ಹಾಗೂ ಅನನ್ಯ ಹಾಗೂ ಅನುಕರಣೀಯ. ಹಾಗಾಗಿ ಶ್ರೀ ಸಿ.ವಿ.ವಿ ರವರು ಹಿಂದು, ಇಂದು, ಮುಂದು, ಎಂದೆಂದೂ ಚಿಕ್ಕಬಳ್ಳಾಪುರ ಚರಿತ್ರೆಯಲ್ಲಿ ಅಮರ.

ನಗರದ ಬಲಿಜ ಜನಾಂಗದ ಕೆ. ವೆಂಕಟಪತೆಪ್ಪ ಮತ್ತು ವೆಂಕಟನರಸಮ್ಮ ರವರ ಸುಪುತ್ರರಾಗಿ 1915 ಜುಲೈ 30 ರಂದು ಜನಿಸಿದವರು ಶ್ರೀ ಸಿ.ವಿ. ವೆಂಕಟರಾಯಪ್ಪ. ಇವರ ಧರ್ಮಪತ್ನಿ ಶ್ರೀಮತಿ ಸಿ.ವಿ ಕಮಲಮ್ಮನವರು ಈ ದಂಪತಿಗಳಿಗೆ ಲೀಲಾ, ಗೀತ, ನಿರ್ಮಲ, ಮೂವರು ಮಕ್ಕಳು. ಶ್ರೀ ಸಿ.ವಿ.ವಿ ರವರದು ಆದರ್ಶ ಸುಖೀ ಕುಟುಂಬ, ಬಂಧು ಬಾಂಧವರು, ಹಿತೈಶಿಗಳು, ಸಿಬ್ಬಂದಿ ವರ್ಗ ಎಲ್ಲವೂ ಸೇರಿದರೆ ಅದೊಂದು ಅಪೂರ್ವ ಅವಿಭಕ್ತ ಕುಟುಂಬವಿದ್ದಂತೆ. ಮಹಾಭಾರತದ ಶ್ರೀಕೃಷ್ಣ ಪರಮಾತ್ಮನ 'ವಸುದೇವ ಕುಟುಂಬಕಂ' ಎಂಬುದಕ್ಕೆ ಸಾಮ್ಯತೆಯನ್ನು ಶ್ರೀ ಸಿ.ವಿ.ವಿ ರವರ ಕುಟುಂಬ ವರ್ಗದಲ್ಲಿ ಕಾಣಬಹುದು ಎಂಬುದು ಅವರ ಅಭಿಮಾನಿಗಳ ಮನದಾಳದ ಮಾತಾಗಿದೆ.

ಶ್ರೀ ಸಿ.ವಿ.ವಿ ರವರ ಜೀವನ ಮತ್ತು ಸಾಧನೆ:

ಶ್ರೀ ಸಿ.ವಿ.ವಿ ರವರು ತಾವು ಬೆಳೆದಂತೆ ಸಾಧನೆಯ ಶಿಖರವನ್ನು ಏರುತ್ತ ತಾವು ಬೆಳೆದದ್ದಲ್ಲದೇ ಚಿಕ್ಕಬಳ್ಳಾಪುರದ ಕೀರ್ತಿಯನ್ನೂ ಸಹ ಬೆಳೆಸಿದರು. ಶೈಕ್ಷಣಿಕವಾಗಿ ಪದವೀಧರರಾಗಿದ್ದು ಪೂನಾದಲ್ಲಿ ಕಾನೂನು ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ತಂದೆಯವರ ಅಪೇಕ್ಷೆಯ ಮೇರೆಗೆ ರಾಜಕಾರಣವನ್ನು ಪ್ರವೇಶಿಸಿ 1941 ರಲ್ಲಿ ಪುರಸಭೆ ಸದಸ್ಯರಾಗಿ ಆಯ್ಕೆಗೊಳ್ಳುವ ಮೂಲಕ ರಾಜಕಾರಣವನ್ನು ಆರಂಭಿಸಿ, 1942ರಲ್ಲಿ ಪುರಸಭೆಯ ಅಧ್ಯಕ್ಷರಾದರು.

1942ರಿಂದ ಪುರಸಭೆಯ ಅಧ್ಯಕ್ಷರಾಗಿ 23 ವರ್ಷ 8 ತಿಂಗಳು 21 ದಿನ ಅಧಿಕಾರನಡೆಸಿ ಚಿಕ್ಕಬಳ್ಳಾಪುರ ರಾಜಕೀಯ ಚರಿತ್ರೆಯಲ್ಲಿ ಯಾರೂ ಅಳಿಸಲಾಗದ ಸಾಧನೆಯನ್ನು ಮಾಡಿ ದಾಖಲೆಯೊಂದನ್ನು ನಿರ್ಮಿಸಿದರು. 1962 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ, 1972 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಿಂದ 1989 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಒಟ್ಟು ಮೂರು ಬಾರಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದು ಇವರ ಜನಪ್ರಿಯತೆಯ ನೋಟವಾಗಿದೆ.

ಶ್ರೀ ಸಿ.ವಿ. ವೆಂಕಟರಾಯಪ್ಪನವರು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಹಿರಿಮೆ ಚಿಕ್ಕಬಳ್ಳಾಪುರಕ್ಕೆ ಚಿನ್ನದ ಗರಿ ಮೂಡಿಸಿದೆ. ತಾಲ್ಲೂಕು ಮಟ್ಟದ ಕ್ರೀಡಾಕೂಟದಿಂದ ರಾಜ್ಯ , ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಗೆ ಶ್ರೀ ಸಿ.ವಿ.ವಿ. ರವರು ಪಾತ್ರರಾಗಿದ್ದಾರೆ. ಕ್ರೀಡಾ ಪಟುಗಳನ್ನು ಉತ್ತೇಜಿಸುವ ಕಾರಣದಿಂದ ಇವರ ರೂಪು-ಕಲ್ಪನೆಯಲ್ಲಿ ಮೂಡಿಬಂದಿದ್ದೇ ಶ್ರೀ ಸಿ.ವಿ.ವಿ. ಒಳಾಂಗಣ ಕ್ರೀಡಾಂಗಣ ಹಾಗೂ ಸುವ್ಯವಸ್ಥಿತ ಸುವಿಸ್ತಾರ ಕ್ರೀಡಾ ಮೈದಾನ. ಈ ಮೈದಾನದಲ್ಲಿ ಇಂದು ಕ್ರೀಡಾ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯುತ್ತಿದ್ದು ಚಿಕ್ಕಬಳ್ಳಾಪುರ ಕ್ರೀಡಾ ಕಾಶಿಯಂತಾಗಿದೆ.



ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶ್ರೀ ಸಿ.ವಿ.ವಿ. ರವರ ಸಾಧನೆ ಅನುಪಮ ಹಾಗೂ ಅವಿಸ್ಮರಣೀಯ. ನಗರದಲ್ಲಿ ನಡೆಯುತ್ತಿದ್ದ ಕರಗ, ವುಟ್ಟು, ಜಾತ್ರೆ, ದೀಪೋತ್ಸವಗಳು, ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಅಭಿವೃದ್ಧಿಯೊಂದಿಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಅಪಾರ ಸೇವೆ ಮಾಡಿರುತ್ತಾರೆ.

ಬಲಿಜ ಜನಾಂಗದ ಗಣ್ಯವ್ಯಕ್ತಿಗಳಾಗಿ ಹೊರಹೊಮ್ಮಿದ ಇವರು 05-03-1994 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಬಲಿಜ ಸಮ್ಮೇಳನವನ್ನು ಯಶಸ್ವಿಯಾಗಿಸಿದ ರೂವಾರಿಗಳಾಗಿರುತ್ತಾರೆ.

ಶಿಕ್ಷಣಕ್ಷೇತ್ರದಲ್ಲಿ ಸಿ.ವಿ.ವಿ. ರವರ ಸಾಧನೆ ಅನುಪಮ ಇಂದು ಚಿಕ್ಕಬಳ್ಳಾಪುರ ಸರಸ್ವತಿಯ ತವರೂರಾಗಿ ಕಂಗೊಳಿಸುತ್ತ ಭಾರತ ಭೂಪಟದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ ಎಂದರೆ ಅದು ಶ್ರೀ ಸಿ.ವಿ.ವಿ ರವರ ಸಾಧನೆಯಿಂದ ಎನ್ನಲು ಅಡ್ಡಿ ಇಲ್ಲ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ತಾಂತ್ರಿಕ ಶಿಕ್ಷಣವು ಸೇರಿದಂತೆ ಇವರು ಪುರಸಭೆಯ ವತಿಯಿಂದಲೂ ಮತ್ತು ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ವತಿಯಿಂದಲೂ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಇಂದು ಈ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಹಾಗೂ 15 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪ್ರತೀ ವರ್ಷ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿರುತ್ತಾರೆ ಹಾಗೂ ರೂಪಿಸಿಕೊಳ್ಳುತ್ತಿದ್ದಾರೆ.

ಹೀಗೆ ವೈವಿಧ್ಯಮಯ, ವರ್ಣರಂಜಿತ ಜೀವನದಲ್ಲಿ ಸಾಫಲ್ಯವನ್ನು ಕಂಡವರು ಶ್ರೀ ಸಿ.ವಿ. ವೆಂಕಟರಾಯಪ್ಪರವರು, ಇವರು 1915 ರಲ್ಲಿ ಜನಿಸಿ 1999ರಲ್ಲಿ ನಿಧನರಾದರು. ಈ ಮಧ್ಯೆ ಜೀವಿಸಿದ್ದ 84 ವರ್ಷಗಳ ಅವಧಿಯಲ್ಲಿ ಶ್ರೀ ಸಿ.ವಿ.ವಿ ರವರು ಸಾಧಿಸಿದ ದಾಖಲೆಗಳು ಅಚ್ಚಳಿಯದೇ ಉಳಿದಿದ್ದು 'ವ್ಯಕ್ತಿಗೆ ಸಾವು ಸಾಧನೆಗೆ ಸಾವಿಲ್ಲ' ಸಾಧನೆ ಎಂದಿಗೂ ಅಜರಾಮರ ಎಂಬುದಕ್ಕೆ ನಿದರ್ಶನ.

ಶ್ರೀ ಸಿ.ವಿ. ವೆಂಕಟರಾಯಪ್ಪರವರನ್ನು ಜನ ಪ್ರೀತಿಯಿಂದ ಬಂಗಾರದ ಮನುಷ್ಯ, ಧೃವತಾರೆ, ಸಾಧನೆಯ ಮೇರು ಇವೆಲ್ಲಕ್ಕೂ ಮಿಗಿಲಾಗಿ ಶ್ರೀ ಸಿ.ವಿ.ವಿ ಹೊರಗಿನವರಲ್ಲ ನಮ್ಮವರೇ 'ಮನ ಸಿ.ವಿ.ವೆಂಕಟರಾಯಪ್ಪ' ಎಂದು ಅಭಿಮಾನದಿಂದ ಕರೆಯುತ್ತಾರೆ.

ನಗರಸಭೆ ಇವರ ಗೌರವಾರ್ಥ ಕಂದವಾರ ಪೇಟೆಗೆ ಸಿ.ವಿ. ವೆಂಕಟರಾಯಪ್ಪ ರಸ್ತೆ ಎಂದು ನಾಮಕರಣ ಮಾಡಿದೆ. ಶ್ರೀ ಸಿ.ವಿ.ವಿ. ರವರು ಭೌತಿಕವಾಗಿ ಇಂದು ನಮ್ಮೊಡನೆ ಇಲ್ಲ ಮಾನಸಿಕವಾಗಿ ಎಂದೆಂದಿಗೂ ನಮ್ಮೆಲ್ಲರೊಡನೆ ಇರುವರು. ಶ್ರೀ ಸಿ.ವಿ.ವಿ. ರವರು ಅಮರ. ಅವರ ಸಿದ್ಧಾಂತಗಳು ಅಜರಾಮರ.

ಮತ್ತೊಮ್ಮೆ ಹುಟ್ಟಿ ಬನ್ನಿ ಅಮರ ಜೀವಿ ಶ್ರೀ ಸಿ.ವಿ.ವಿ.

ಭಕ್ತಿಪೂರ್ವಕ ಸ್ಮರಣೆಯೊಂದಿಗೆ ಈ ನುಡಿ ನಮನ



**ಟಿ.ಎಸ್. ನಾಗೇಂದ್ರ ಬಾಬು,
ಪತ್ರಕರ್ತರು,
ಚಿಕ್ಕಬಳ್ಳಾಪುರ.**

ಶಿಕ್ಷಣ ಕ್ಷೇತ್ರದ ಶ್ರೀಕಾರ,
ಸರಳ ಜೀವನದ ಸಾಕಾರ,
ಸೃಜನ ಶೀಲತೆಯ ಓಂಕಾರ,
ಅಭಿವೃದ್ಧಿಯ ಹರಿಕಾರ,
ಒಲವೇ ಜೀವನದ ಸಾಕ್ಷಾತ್ಕಾರ,
ಸಿವಿವಿ ರವರ ಬದುಕಿನಲಿ ಅದು ಸಾಕಾರ
-ಟಿಎಸ್‌ಎನ್

ಪಂಚಗಿರಿಯ ತಪ್ಪಲಿನ ಪ್ರಶಾಂತ ಪ್ರಕೃತಿ,
ಗಂಡು ಭೂಮಿ ಚಿಕ್ಕಬಳ್ಳಾಪುರದ ಕರ್ನಕಂಟಿ
ವಂಶದ ತೇಜಸ್ವಿ ಶ್ರೀ ಸಿ.ವಿ.ವಿ. ಅವರ
ಬದುಕೇ ಇತರರಿಗೆ ಆದರ್ಶ. ಅವರ
ಸಂದೇಶ ಅಮರ ಅಜರಾಮರ
-ಟಿಎಸ್‌ಎನ್

ಕೆ.ವಿ.ಟಿ.ಪಾಲಿಟೆಕ್ನಿಕ್ (ಅನುದಾನಿತ)

ಸಿ.ವಿ.ವೆಂಕಟರಾಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಳ್ಳಾಪುರ-562103

ಕಾಲೇಜು ಸ್ಮರಣ ಸಂಚಿಕೆ ಸಮಿತಿ

ಗೌರವಾಧ್ಯಕ್ಷರು	:	ಜಿ.ನರಸಿಂಹಯ್ಯ , ಪ್ರಾಂಶುಪಾಲರು.
ಅಧ್ಯಕ್ಷರು	:	ಮಂಜುಳ. ಬಿ.ವಿ , ಮುಖ್ಯಸ್ಥರು , ಎಲೆಕ್ಟ್ರಾನಿಕ್ಸ್ ವಿಭಾಗ.
ಕಾರ್ಯದರ್ಶಿ	:	ಗಂಗಮ್ಮ.ಎಮ್ , ಮುಖ್ಯಸ್ಥರು, ಗಣಕ ವಿಭಾಗ
ಖಜಾಂಚಿ	:	ನಂಜೇಗೌಡ.ಎನ್ , ಆ.ಶ್ರೇ.ಉಪನ್ಯಾಸಕರು , ಆಟೋಮೊಬೈಲ್ ವಿಭಾಗ.
ಸದಸ್ಯರುಗಳು	:	ರಾಮಕೃಷ್ಣ.ಎ.ಎಲ್ , ಆ.ಶ್ರೇ.ಉಪನ್ಯಾಸಕರು , ಯಾಂತ್ರಿಕ ವಿಭಾಗ. ಬದರಿನಾಥ್.ಕೆ.ಆರ್ , ಆ.ಶ್ರೇ.ಉಪನ್ಯಾಸಕರು , ಎಲೆಕ್ಟ್ರಾನಿಕ್ಸ್ ವಿಭಾಗ. ಶ್ರೀನಿವಾಸುಲು.ಜೆ , ಆ.ಶ್ರೇ.ಉಪನ್ಯಾಸಕರು , ವಿಜ್ಞಾನ ವಿಭಾಗ. ಬಾಲಕೃಷ್ಣೇಗೌಡ.ಜೆ , ಆ.ಶ್ರೇ.ಉಪನ್ಯಾಸಕರು , ಯಾಂತ್ರಿಕ ವಿಭಾಗ. ಗಿರೀಶ್.ಕೆ.ಎಲ್. ಆ.ಶ್ರೇ.ಉಪನ್ಯಾಸಕರು , ಆಟೋಮೊಬೈಲ್ ವಿಭಾಗ. ಅಯ್ಯಾಜ್ಜಿ ಅಹಮದ್ , ಸಹ ಬೋಧಕರು , ಆಟೋಮೊಬೈಲ್ ವಿಭಾಗ. ನರಸಿಂಹ ಮೂರ್ತಿ.ಸಿ.ವಿ , ದ್ವಿತೀಯ ದರ್ಜೆ ಸಹಾಯಕರು , ಆಡಳಿತ ಕಛೇರಿ. ಸೌಮ್ಯ.ಪಿ , ದ್ವಿತೀಯ ದರ್ಜೆ ಸಹಾಯಕರು , ಆಡಳಿತ ಕಛೇರಿ. ಜೆ.ಸಿ. ಸತೀಶ್, ಸಹಾಯಕರು ಮೆಕ್ಯಾನಿಕಲ್ ವಿಭಾಗ ನಾಗಭೂಷಣ.ಎಸ್. ಅಟೆಂಡರ್ ಚಂದ್ರಶೇಖರ ರೆಡ್ಡಿ. ಎಂ. 'ಡಿ' ಗ್ರೂಪ್ ಶ್ರೀನಿವಾಸ್.ಕೆ.ಎಂ , 'ಡಿ' ಗ್ರೂಪ್ ಮಲ್ಲೇಶ.ಕೆ.ಆರ್ 'ಡಿ' ಗ್ರೂಪ್ ಸರೋಜಾದೇವಿ. 'ಡಿ' ಗ್ರೂಪ್ ಅನಿಲ್.ಪಿ. 'ಡಿ' ಗ್ರೂಪ್

ಕೆ.ವಿ.ಟಿ.ಪಾಲಿಟೆಕ್ನಿಕ್ (ಅನುದಾನಿತ)

ಸಿ.ವಿ.ವೆಂಕಟರಾಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಳ್ಳಾಪುರ-562103

ಪರೀಕ್ಷಾ ಸಮಿತಿ

ಗೌರವಾಧ್ಯಕ್ಷರು	:	ಜಿ.ನರಸಿಂಹಯ್ಯ , ಪ್ರಾಂಶುಪಾಲರು.
ಅಧ್ಯಕ್ಷರು	:	ಪಾರ್ವತಿ.ಸಿ.ವಿ , ಮುಖ್ಯಸ್ಥರು , ವಿಜ್ಞಾನ ವಿಭಾಗ.
ಕಾರ್ಯದರ್ಶಿ	:	ಸದಾನಂದ.ಎಂ.ಜೆ , ಆ.ಶ್ರೀ.ಉಪನ್ಯಾಸಕರು , ಎಲೆಕ್ಟ್ರಾನಿಕ್ಸ್ ವಿಭಾಗ.
ಖಜಾಂಚಿ	:	ಶ್ರೀ ಪಿ.ಅನಿಲ್ , ಆ.ಶ್ರೀ.ಉಪನ್ಯಾಸಕರು , ಆಟೋಮೊಬೈಲ್ ವಿಭಾಗ.
ಸದಸ್ಯರುಗಳು	:	ಅನಿಲ್ ಕುಮಾರ್.ಪಿ.ವಿ , ಆ.ಶ್ರೀ.ಉಪನ್ಯಾಸಕರು , ಗಣಕ ವಿಭಾಗ. ರವಿರಾಜ್ ಅರಸ್.ಜೆ , ಆ.ಶ್ರೀ.ಉಪನ್ಯಾಸಕರು , ಯಾಂತ್ರಿಕ ವಿಭಾಗ. ಆನಂದ್.ಟಿ.ಎಸ್ , ಮೆಕ್ಯಾನಿಕ್ , ಎಲೆಕ್ಟ್ರಾನಿಕ್ಸ್ ವಿಭಾಗ. ನಾಗರಾಜ್.ಬಿ.ಎನ್ , ಸಹಾಯಕರು , ವಿಜ್ಞಾನ ವಿಭಾಗ. ನಾನೆಪ್ಪ , ಪ್ರಥಮ ದರ್ಜೆ ಸಹಾಯಕರು , ಆಡಳಿತ ಕಛೇರಿ. ನಾಗಭೂಷಣ.ಎಸ್. ಅಟೆಂಡರ್ ಚಂದ್ರಶೇಖರ ರೆಡ್ಡಿ. ಎಂ. 'ಡಿ' ಗ್ರೂಪ್ ಶ್ರೀನಿವಾಸ್.ಕೆ.ಎಂ , 'ಡಿ' ಗ್ರೂಪ್ ಮಲ್ಲೇಶ.ಕೆ.ಆರ್ 'ಡಿ' ಗ್ರೂಪ್ ಸರೋಜಾದೇವಿ. 'ಡಿ' ಗ್ರೂಪ್ ಅನಿಲ್.ಪಿ. 'ಡಿ' ಗ್ರೂಪ್

ಕೆ.ವಿ.ಟಿ.ಪಾಲಿಟೆಕ್ನಿಕ್ (ಅನುದಾನಿತ)

ಸಿ.ವಿ.ವೆಂಕಟರಾಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಳ್ಳಾಪುರ-562103

ಶಿಸ್ತು ಮತ್ತು ಸಮವಸ್ತ್ರ ಸಮಿತಿ

- ಗೌರವಾಧ್ಯಕ್ಷರು : ಜಿ.ನರಸಿಂಹಯ್ಯ , ಪ್ರಾಂಶುಪಾಲರು.
- ಅಧ್ಯಕ್ಷರು : ಉಮ. ಜಿ.ಎಸ್ , ಮುಖ್ಯಸ್ಥರು , ಮೆಕಟ್ರಾನಿಕ್ ವಿಭಾಗ.
- ಕಾರ್ಯದರ್ಶಿ : ಇಂದಿರ.ಆರ್ , ಆ.ಶ್ರೀ.ಉಪನ್ಯಾಸಕರು , ಎಲೆಕ್ಟ್ರಾನಿಕ್ಸ್ ವಿಭಾಗ.
- ಖಜಾಂಚಿ : ಪ್ರಭಾಕರನ್.ಬಿ , ಉಪನ್ಯಾಸಕರು , ಗಣಕ ವಿಭಾಗ.
- ಸದಸ್ಯರುಗಳು : ಬೈರಾರೆಡ್ಡಿ.ಆರ್ , ಸಹಾಯಕರು , ಎಲೆಕ್ಟ್ರಾನಿಕ್ಸ್ ವಿಭಾಗ.
ಚಾಂದ್ ಫಾಷ , ಮೆಕ್ಯಾನಿಕ್ , ಎಲೆಕ್ಟ್ರಾನಿಕ್ಸ್ ವಿಭಾಗ.
ಶ್ರೀನಿವಾಸ್.ಸಿ.ಕೆ , ಸಹಾಯಕರು , ಯಾಂತ್ರಿಕ ವಿಭಾಗ.
ಪತಕಮೂರಿ ವೆಂಕಟೇಸುಲು , ಗ್ರಂಥಪಾಲಕರು , ಗ್ರಂಥಾಲಯ.
ನಾಗರಾಜ್.ಕೆ.ಎನ್ , ಮೆಕ್ಯಾನಿಕ್ , ಯಾಂತ್ರಿಕ ವಿಭಾಗ.

ನಾಗಭೂಷಣ.ಎಸ್.	ಅಟೆಂಡರ್
ಚಂದ್ರಶೇಖರ ರೆಡ್ಡಿ. ಎಂ.	'ಡಿ' ಗ್ರೂಪ್
ಶ್ರೀನಿವಾಸ್.ಕೆ.ಎಂ ,	'ಡಿ' ಗ್ರೂಪ್
ಮಲ್ಲೇಶ.ಕೆ.ಆರ್	'ಡಿ' ಗ್ರೂಪ್
ಸರೋಜಾದೇವಿ.	'ಡಿ' ಗ್ರೂಪ್
ಅನಿಲ್.ಪಿ.	'ಡಿ' ಗ್ರೂಪ್

ಕೆ.ವಿ.ಟಿ.ಪಾಲಿಟೆಕ್ನಿಕ್ (ಅನುದಾನಿತ)

ಸಿ.ವಿ.ವೆಂಕಟರಾಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಳ್ಳಾಪುರ-562103

ಹಬ್ಬಗಳ ಸಮಿತಿ

ಗೌರವಾಧ್ಯಕ್ಷರು	:	ಜಿ.ನರಸಿಂಹಯ್ಯ , ಪ್ರಾಂಶುಪಾಲರು.
ಅಧ್ಯಕ್ಷರು	:	ಶಿವಕುಮಾರ ರೆಡ್ಡಿ. ಬಿ.ಎಸ್ , ಆ.ಶ್ರೇ.ಉಪನ್ಯಾಸಕರು, ಗಣಕ ವಿಭಾಗ.
ಕಾರ್ಯದರ್ಶಿ	:	ನಾಗರಾಜ ನಾಯ್ಡು .ಜಿ.ಎನ್, ದ್ವಿತೀಯ ದರ್ಜೆ ಸಹಾಯಕರು,
ಖಜಾಂಚಿ	:	ಸೂರ್ಯಪ್ರಕಾಶ.ಕೆ.ಎನ್ , ಬೋಧಕರು , ಎಲೆಕ್ಟ್ರಾನಿಕ್ಸ್ ವಿಭಾಗ.
ಸದಸ್ಯರುಗಳು	:	ಕೃಷ್ಣಪ್ಪ. ಎ.ಎಂ , ಆ.ಶ್ರೇ.ಉಪನ್ಯಾಸಕರು , ಎಲೆಕ್ಟ್ರಾನಿಕ್ಸ್ ವಿಭಾಗ. ವಿನೋದ್ ರಾಜ್ ಹೆಚ್.ಜಿ. ಉಪನ್ಯಾಸಕರು , ಆಟೋಮೊಬೈಲ್ ವಿಭಾಗ. ಶ್ರೀನಿವಾಸ್.ಎಂ , ಆಪರೇಟರ್ , ಗಣಕ ವಿಭಾಗ. ಪ್ರಕಾಶ್.ಎಸ್.ಎನ್ , ಸಹಾಯಕರು , ಗಣಕ ವಿಭಾಗ. ಸಂಪತ್ ಕುಮಾರ್.ಕೆ.ಎನ್ , ಸಹಾಯಕರು , ಮೆಕ್ಯಾನಿಕಲ್ ವಿಭಾಗ. ವಿಜಯ ಕುಮಾರ್.ವಿ.ಎನ್ , ದ್ವಿತೀಯ ದರ್ಜೆ ಸಹಾಯಕರು, ಆಡಳಿತ ಕಛೇರಿ. ಜಯಶಂಕರಪ್ಪ, ಸಹಾಯಕರು, ಮೆಕ್ಯಾನಿಕಲ್ ವಿಭಾಗ ನಾಗಭೂಷಣ.ಎಸ್. ಅಟೆಂಡರ್ ಚಂದ್ರಶೇಖರ ರೆಡ್ಡಿ. ಎಂ. 'ಡಿ' ಗ್ರೂಪ್ ಶ್ರೀನಿವಾಸ್.ಕೆ.ಎಂ , 'ಡಿ' ಗ್ರೂಪ್ ಮಲ್ಲೇಶ.ಕೆ.ಆರ್ 'ಡಿ' ಗ್ರೂಪ್ ಸರೋಜಾದೇವಿ. 'ಡಿ' ಗ್ರೂಪ್ ಅನಿಲ್.ಪಿ. 'ಡಿ' ಗ್ರೂಪ್

ಕೆ.ವಿ.ಟಿ.ಪಾಲಿಟೆಕ್ನಿಕ್ (ಅನುದಾನಿತ)

ಸಿ.ವಿ.ವೆಂಕಟರಾಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಳ್ಳಾಪುರ-562103

ಕ್ರೀಡಾ ಸಮಿತಿ

ಗೌರವಾಧ್ಯಕ್ಷರು :	ಜಿ.ನರಸಿಂಹಯ್ಯ , ಪ್ರಾಂಶುಪಾಲರು.
ಅಧ್ಯಕ್ಷರು :	ರಾಜಾರೆಡ್ಡಿ.ಹೆಚ್ , ಮುಖ್ಯಸ್ಥರು , ಆಟೊಮೊಬೈಲ್ ವಿಭಾಗ.
ಕಾರ್ಯದರ್ಶಿ :	ಶ್ಯಾಂಕಿರಣ್.ಪಿ , ಸಹಾಯಕ ಬೋಧಕರು , ಎಲೆಕ್ಟ್ರಾನಿಕ್ಸ್ ವಿಭಾಗ.
ಕ್ರೀಡಾಸಲಹೆಗಾರರು:	ನಾಗರಾಜ ನಾಯ್ಡು .ಜಿ.ಎನ್, ದ್ವಿತೀಯ ದರ್ಜೆ ಸಹಾಯಕರು
ಖಜಾಂಚಿ :	ಅಜಯ್‌ದತ್ , ಮೆಕ್ಯಾನಿಕ್ , ಗಣಕ ವಿಭಾಗ.
ಸದಸ್ಯರುಗಳು :	ರವಿಕುಮಾರ್. ಹೆಚ್.ಕೆ , ಆ.ಶ್ರೀ.ಉಪನ್ಯಾಸಕರು , ಗಣಕ ವಿಭಾಗ. ಗಿರೀಶ್.ಪಿ.ಎಲ್ , ಆ.ಶ್ರೀ.ಉಪನ್ಯಾಸಕರು , ಯಾಂತ್ರಿಕ ವಿಭಾಗ. ವಿಶ್ವನಾಥ್.ಆರ್.ಎನ್ , ಪ್ರಥಮ ದರ್ಜೆ ಸಹಾಯಕರು, ಆಡಳಿತ ಕಛೇರಿ. ಚಂದ್ರಶೇಖರ್.ಕೆ.ವಿ , ದ್ವಿತೀಯ ದರ್ಜೆ ಸಹಾಯಕರು, ಆಡಳಿತ ಕಛೇರಿ. ಚಂದ್ರಶೇಖರ್.ಎಸ್ , ಮೆಕ್ಯಾನಿಕ್ , ಆಟೊಮೊಬೈಲ್ ವಿಭಾಗ. ಮಧು.ಹೆಚ್.ಆರ್ , ಮೆಕ್ಯಾನಿಕ್ , ಆಟೊಮೊಬೈಲ್ ವಿಭಾಗ. ಜಾರ್ಜ್ ವಿಲ್ಲಿಯಂ , ಸಹಾಯಕರು , ಆಟೊಮೊಬೈಲ್ ವಿಭಾಗ. ಸಂಕೀರ್ತನ್, ಸಹಾಯಕರು, ಎಲೆಕ್ಟ್ರಾನಿಕ್ಸ್ ವಿಭಾಗ ನಾಗಭೂಷಣ.ಎಸ್. ಅಟೆಂಡರ್ ಚಂದ್ರಶೇಖರ ರೆಡ್ಡಿ. ಎಂ. 'ಡಿ' ಗ್ರೂಪ್ ಶ್ರೀನಿವಾಸ್.ಕೆ.ಎಂ , 'ಡಿ' ಗ್ರೂಪ್ ಮಲ್ಲೇಶ.ಕೆ.ಆರ್ 'ಡಿ' ಗ್ರೂಪ್ ಸರೋಜಾದೇವಿ. 'ಡಿ' ಗ್ರೂಪ್ ಅನಿಲ್.ಪಿ. 'ಡಿ' ಗ್ರೂಪ್

ಕೆ.ವಿ.ಟಿ.ಪಾಲಿಟೆಕ್ನಿಕ್ (ಅನುದಾನಿತ)

ಸಿ.ವಿ.ವೆಂಕಟರಾಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಳ್ಳಾಪುರ-562103

ಸಾಂಸ್ಕೃತಿಕ ಸಮಿತಿ

ಗೌರವಾಧ್ಯಕ್ಷರು	:	ಜಿ.ನರಸಿಂಹಯ್ಯ, ಪ್ರಾಂಶುಪಾಲರು.
ಅಧ್ಯಕ್ಷರು	:	ಸುಂಖಿರೆಡ್ಡಿ ಶಾರದ, ಮುಖ್ಯಸ್ಥರು, ಯಾಂತ್ರಿಕ ವಿಭಾಗ.
ಕಾರ್ಯದರ್ಶಿ	:	ಜಯದೇವ.ಆರ್.ಎನ್, ಪ್ರಥಮ ದರ್ಜೆ ಸಹಾಯಕರು , ಆಡಳಿತ ಕಛೇರಿ.
ಖಜಾಂಚಿ	:	ದೇವರಾಜ್.ವಿ, ದ್ವಿತೀಯ ದರ್ಜೆ ಸಹಾಯಕರು, ಆಡಳಿತ ಕಛೇರಿ.
ಸದಸ್ಯರುಗಳು		ಶ್ರೀನಿವಾಸಪ್ಪ.ಕೆ.ಎನ್, ಆ.ಶ್ರೇ.ಉಪನ್ಯಾಸಕರು, ಎಲೆಕ್ಟ್ರಾನಿಕ್ಸ್ ವಿಭಾಗ. ಶ್ರೀನಿವಾಸ್.ಕೆ, ಆ.ಶ್ರೇ.ಉಪನ್ಯಾಸಕರು, ಎಲೆಕ್ಟ್ರಾನಿಕ್ಸ್ ವಿಭಾಗ. ಅರುಣ್ ಕುಮಾರ್.ಎ. ಉಪನ್ಯಾಸಕರು, ಯಾಂತ್ರಿಕ ವಿಭಾಗ. ಶ್ವೇತ.ಎಸ್.ಕೆ. ಉಪನ್ಯಾಸಕರು, ಗಣಕ ಯಂತ್ರ ವಿಭಾಗ. ಪ್ರಕಾಶ್ ಬಾಬು. ಬಿ.ಆರ್, ಬೋಧಕರು, ಯಾಂತ್ರಿಕ ವಿಭಾಗ. ಶ್ರೀನಿವಾಸನ್.ಎಂ.ಕೆ , ಸಿಸ್ಟಂ ಅನಾಲಿಸ್ಟ್, ಗಣಕ ವಿಭಾಗ. ವೆಂಕಟೇಶ್ವರ ಪ್ರಸಾದ್.ಕೆ, ಸಹಾಯಕ ಬೋಧಕರು, ಯಾಂತ್ರಿಕ ವಿಭಾಗ. ಷಹಜಹಾನ್, ಸಹಾಯಕ ಬೋಧಕರು, ಯಾಂತ್ರಿಕ ವಿಭಾಗ. ಅಂಜನಾದ್ರಿ. ಸಿ.ಜಿ, ಮೆಕ್ಯಾನಿಕ್, ಯಾಂತ್ರಿಕ ವಿಭಾಗ. ನಾಗಭೂಷಣ.ಎಸ್. ಅಟೆಂಡರ್ ಚಂದ್ರಶೇಖರ ರೆಡ್ಡಿ.ಎಂ. 'ಡಿ' ಗ್ರೂಪ್ ಶ್ರೀನಿವಾಸ್.ಕೆ.ಎಂ, 'ಡಿ' ಗ್ರೂಪ್ ಮಲ್ಲೇಶ.ಕೆ.ಆರ್ 'ಡಿ' ಗ್ರೂಪ್ ಸರೋಜಾದೇವಿ. 'ಡಿ' ಗ್ರೂಪ್ ಅನಿಲ್.ಪಿ. 'ಡಿ' ಗ್ರೂಪ್

ಸ್ವಾತಂತ್ರ್ಯದಿನಾಚರಣೆ

ದಿನಾಂಕ 15ನೇ ಆಗಸ್ಟ್ 2019 ರಂದು ನಮ್ಮ ಸಂಸ್ಥೆಯ ಆವರಣದಲ್ಲಿ ಈ ಉತ್ಸವವನ್ನು ನಮ್ಮ ಸಂಸ್ಥೆಯ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಶಿವಕುಮಾರ್‌ರೇಡ್ಡಿ ಮತ್ತು ಸದಸ್ಯರು ಈ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಬೆಳಿಗ್ಗೆ 8-30 ಗಂಟೆಗೆ ನಮ್ಮ ಕೆ.ವಿ. ಮತ್ತು ಪಂಚಗಿರಿ ದತ್ತಿಯ ಅಧ್ಯಕ್ಷರಾದ ಶ್ರೀ ಕೆ.ವಿ.ನವೀನ್‌ಕಿರಣ್‌ರವರು ಧ್ವಜಾರೋಹಣ ನೆರೆವೇರಿಸಿ ರಾಷ್ಟ್ರಗೀತೆಯನ್ನು ಹಾಡಿದರು. ನಮ್ಮ ದತ್ತಿಯ ಅಧ್ಯಕ್ಷರು ಈ ದಿನದ ಪ್ರಾಮುಖ್ಯತೆಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ದೇಶಭಕ್ತಿ ಗೀತೆಗಳನ್ನು ಹಾಡುತ್ತಾರೆ. ನಮ್ಮ ಅಧ್ಯಕ್ಷರು ಸಿಬ್ಬಂದಿಯನ್ನು ಉದ್ದೇಶಿಸಿ, ಇಂದು ನಾವು ಆಚರಿಸುತ್ತಿರುವ 73ನೇ ಸ್ವಾತಂತ್ರ್ಯದಿನಾಚರಣೆ ಹಿಂದೆ ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲ ಹಾಗೂ ಇವರ ಬಲಿದಾನವನ್ನು ಸಾರ್ಥಕವಾಗಿಸೋಣ ಎಂದು ತಿಳಿಸಿ, ನಮ್ಮ ಅಧ್ಯಕ್ಷರು ಸಂಸ್ಥೆಯ ಎಲ್ಲಾ ಸಿಬ್ಬಂದಿಯವರಿಗೆ ಪ್ರಕೃತಿಯ ವಿಕೋಪದಿಂದ ನಮ್ಮ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿರುವುದರಿಂದ ಅವರಿಗೆ ವಸ್ತು ಮತ್ತು ಆಹಾರ ಸಾಮಗ್ರಿಗಳ ರೂಪದಲ್ಲಿ ಸಹಾಯಾಸ್ತವನ್ನು ನೀಡಲು ಸೂಚಿಸಿದರು. ಅದರಂತೆ ನಮ್ಮ ಕಾಲೇಜಿನ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳಿಂದ ಸರಿಸುಮಾರು 50,000 ರೂಗಳ ವಸ್ತು ಮತ್ತು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ತಲುಪಿಸಲಾಗಿದೆ.



ಗಾಂಧಿ ಜಯಂತಿ ಆಚರಣೆ

ಈ ಉತ್ಸವವನ್ನು ನಮ್ಮ ಸಂಸ್ಥೆಯ ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಬಿ.ವಿ ಮಂಜುಳ ಮತ್ತು ಸದಸ್ಯರು ಈ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿಯವರು ನಮ್ಮ ಕೆ.ವಿ.ಟಿ. ಪಾಲಿಟೆಕ್ನಿಕ್ ಅನುದಾನಿತ ವಿದ್ಯಾಸಂಸ್ಥೆಯಲ್ಲಿ ದಿನಾಂಕ 02-10-2018 ರಂದು ಆಚರಿಸಿದೆವು. ನಮ್ಮ ವಿದ್ಯಾಸಂಸ್ಥೆಯ ಆಡಳಿತ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಭಾವಚಿತ್ರವನ್ನು ಇಟ್ಟು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ಜಿ.ನರಸಿಂಹಯ್ಯನವರು ಮಹಾತ್ಮರ ಬಗ್ಗೆ ಮಾತನಾಡುತ್ತ ಗಾಂಧೀಜಿಯವರು “ಮಾಡು ಇಲ್ಲ ಮಡಿ” ಎಂಬ ಸಿದ್ಧಾಂತವನ್ನು ಅನುಸರಿಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾನ್ ಚೇತನವೆಂದು ಬಣ್ಣಿಸಿದರು..

ಮಹರ್ಷಿ ವಾಲ್ಮೀಕಿ ಜಯಂತಿ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಮ್ಮ ಸಂಸ್ಥೆಯ ಶಿಸ್ತು ಮತ್ತು ಸಮವಸ್ತ್ರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಿ.ಎಸ್. ಉಮಾ ಮತ್ತು ಸದಸ್ಯರು ಈ ಕಾರ್ಯದ ನಿರ್ವಹಣೆಯನ್ನು ವಹಿಸಲಾಗಿತ್ತು. ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಮಹರ್ಷಿ ಶ್ರೀ ವಾಲ್ಮೀಕಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ನಂತರ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಜಿ.ನರಸಿಂಹಯ್ಯನವರು ಮಹರ್ಷಿ ವಾಲ್ಮೀಕಿಯವರ ಬಗ್ಗೆ ಮಾತನಾಡುತ್ತಾ, ವಾಲ್ಮೀಕಿಯವರು ಸಂಸ್ಕೃತ ಕವಿ, ರಾಮಾಯಣ ಮಹಾಕಾವ್ಯದ ಕರ್ತೃ. ಇವರನ್ನು ಆದಿಕವಿ ಎಂದು ಕರೆಯಲಾಗಿದೆ. ಈ ಮಹಾಕಾವ್ಯದ ಆದರ್ಶಗಳನ್ನು ಮನುಕುಲ ಪಾಲಿಸಬೇಕು ಎಂದು ತಿಳಿಸಿದರು.



ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್‌ರವರ ಜಯಂತಿ

ಈ ಜಯಂತಿಯನ್ನು ನಮ್ಮ ಸಂಸ್ಥೆಯ ಟೆನ್ಸ್ ಮತ್ತು ಪರೀಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಿ.ವಿ.ಪಾರ್ವತಿ ಮತ್ತು ಸದಸ್ಯರು ಈ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ನಮ್ಮ ಸಂಸ್ಥೆಯ ಆಡಳಿತ ಕಛೇರಿಯಲ್ಲಿ ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಅವರ ಬಗ್ಗೆ ಮಾತನಾಡಿದರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ ಇವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭಾರತೀಯ ನಾಯಕರಲ್ಲಿ ಒಬ್ಬರೆಂದು ಶ್ಲಾಘಿಸಿದರು.

ಗಣ ರಾಜ್ಯೋತ್ಸವ ದಿನಾಚರಣೆ 2019

ದಿನಾಂಕ: 26-01-2019 ರಂದು ಈ ಉತ್ಸವವನ್ನು ನಮ್ಮ ಸಂಸ್ಥೆಯ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಶಿವಕುಮಾರ್‌ರೆಡ್ಡಿ ಮತ್ತು ಸದಸ್ಯರು ಈ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಬೆಳಿಗ್ಗೆ 8-30 ಗಂಟೆಗೆ ನಮ್ಮ ಕೆ.ವಿ. ಮತ್ತು ಪಂಚಗಿರಿ ದತ್ತಿಯ ಅಧ್ಯಕ್ಷರಾದ ಶ್ರೀ ಕೆ.ವಿ.ನವೀನ್‌ಕಿರಣ್‌ರವರು ಧ್ವಜಾರೋಹಣ ನೆರೆವೇರಿಸಿ ರಾಷ್ಟ್ರಗೀತೆಯನ್ನು ಹಾಡಿದರು. ನಮ್ಮ ದತ್ತಿಯ ಅಧ್ಯಕ್ಷರು ಈ ದಿನದ ಪ್ರಾಮುಖ್ಯತೆಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕಾಗಿದ್ದು, ಪ್ರತಿಯೊಬ್ಬ ಭಾರತೀಯರ ಕರ್ತವ್ಯವೆಂದು ಭಾವಿಸಿ ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾದ ದಿನವನ್ನು ಹೆಮ್ಮೆಯಿಂದ ಆಚರಿಸಿ, ಗಣ ರಾಜ್ಯೋತ್ಸವದ ಪ್ರಾಮುಖ್ಯತೆಯನ್ನು ತಿಳಿಸುವುದರ ಜೊತೆಗೆ ಮುಂದಿನ ಪೀಳಿಗೆ ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಬೇಕೆಂದು ತಿಳಿಸಲಾಯಿತು.



ಕನ್ನಡ ರಾಜ್ಯೋತ್ಸವ

ಈ ದಿನ ಬೆಳಿಗ್ಗೆ 10-00 ಗಂಟೆಗೆ ನಮ್ಮ ಸಂಸ್ಥೆಯ ಕ್ರೀಡಾ ಸಮಿತಿಯ ಅಧ್ಯಕ್ಷರಾದಂತಹ ಶ್ರೀ, ಹೆಚ್.ರಾಜರಾಂಯ್ಯವರು ಮತ್ತು ಸದಸ್ಯರು ಈ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿದ್ದು, ಪ್ರಾಂಶುಪಾಲರು ಮತ್ತು ಸಂಸ್ಥೆಯ ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ಕನ್ನಡಾಂಭೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಜಿ.ನರಸಿಂಹಯ್ಯನವರು ನಮ್ಮ ಕನ್ನಡ ರಾಜ್ಯೋತ್ಸವದ ಮಹತ್ವದ ಬಗ್ಗೆ ಹೇಳುತ್ತಾ, ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ, ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವಾಗಿ ಆಚರಿಸುತ್ತಿದ್ದೇವೆ ಎಂದು ಈ ದಿನದ ವಿಶೇಷತೆಯ ಬಗ್ಗೆ ತಿಳಿಸಿದರು.

ಕನಕದಾಸ ಜಯಂತಿ

ಈ ಜಯಂತಿಯನ್ನು ನಮ್ಮ ಸಂಸ್ಥೆಯ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದಂತ ಶ್ರೀಮತಿ, ಸುಂಖಿರೆಡ್ಡಿ ಶಾರದರವರು ಮತ್ತು ಸದಸ್ಯರು ಈ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿಕೊಂಡಿದ್ದರು. ಸಂಸ್ಥೆಯ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 10-00 ಗಂಟೆಗೆ ಸೆಮಿನಾರ್ ಹಾಲ್‌ನಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಜಿ.ನರಸಿಂಹಯ್ಯನವರು ಕನಕದಾಸರ ಬಗ್ಗೆ ಮಾತನಾಡುತ್ತಾ, ಕನಕದಾಸರು ಕನ್ನಡ ಬಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ಎಂದು ತಿಳಿಸಿದರು.



ಬಸವ ಜಯಂತಿ

ಸಾಂಸ್ಕೃತಿಕ ಸಮಿತಿ ವತಿಯಿಂದ ನಮ್ಮ ಪಾಲಿಟೆಕ್ನಿಕ್‌ನಲ್ಲಿ ದಿನಾಂಕ 29/04/2018ರಂದು ಬಸವ ಜಯಂತಿಯನ್ನು ಆಚರಿಸಲಾಯಿತು.

ಪ್ರಾಂಶುಪಾಲರಾದ ಶ್ರೀ ಜಿ. ನರಸಿಂಹಯ್ಯ ರವರು ಮಾತನಾಡುತ್ತ ಬಸವಣ್ಣನವರು ತಮ್ಮ ಜೀವನದಲ್ಲಿ ಆಚರಣೆಗೆ ತಂದ ಏಕ ದೇವೋಪಾಸನೆ ತತ್ವವನ್ನು ಜಗತ್ತಿಗೆ ಸಾರಿ ಏಕ ದೇವೋಪಾಸನೆಯಿಂದ ಏಕೈಕೆ ಮೂಡಿ ಭವಿಷ್ಯತ್ತಿನಲ್ಲಿ ಸದೃಢ ಸಮಾಜ ನಿರ್ಮಾಣವಾಗುವ ಆಲೋಚನೆಯನ್ನು ನೀಡಿದ್ದು, ಅದು ಪ್ರಚಲಿತವಾಗಿ ಇಂದಿಗೂ ಸಹ ಸಮಾಜಕ್ಕೆ ಅತ್ಯವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಹಬ್ಬಗಳ ಸಮಿತಿ ಅಧ್ಯಕ್ಷರು ಹಾಗೂ ಗಣಕ ವಿಭಾಗದ ಅಧ್ಯಕ್ಷರಾದ ಶ್ರೀ ಶಿವಕುಮಾರ ರೆಡ್ಡಿ ಮತ್ತು ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

Induction Programme (Part-I) For All First Year Students

Induction programme is an initiative step to make students acquainted with the culture of the institution.

The first phase of the programme is conducted at the beginning of the semester in our college. Most of the sessions were aimed to encourage the students to express their views and participate actively and we succeeded in this regard. Our aim to help student shift plane from school to college was fulfilled. The students participated in the event with great enthusiasm. Specifically till the end of the programme, students were committed and excited. They understood that learning is important for their career as well as personal growth. This programme will also help students to appreciate the importance of professionalism and values.

This programme also aims at ensuring that the students are better prepared for effective time management, study habits, balance between studies and extracurricular activities managing moods (emotional) etc. The programme was having interaction session where the new students could communicate and connect with the Alumni. The freshers got an opportunity to acquire tips for their professional growth.

Introduction about the Institution vision and mission, various departments, lab facilities, library facilities, transportation facilities etc were given in the orientation class.

Mentor – Mentee groups were formed – The group members were introduced to each other.

An activity was assigned to the students, to bring awareness about various committees working in favour of students of K.V.T Polytechnic.

Induction Programme (Part-II) For All First Year Students

The K .V.T Polytechnic Chickballapur is organised 2nd phase Induction programme for the 1st year students of 2018-2019 , from 12th to 14th January, 2019. This programme was a sequel of the 1st induction programme which was organised for same set of students in August, 2018. The programme was inaugurated with a great remembrance of “National Youth Day”, Birth day of Swami Vivekananda. One of the most important reasons for this special extended induction programme is to get the students engaged in extra-curricular activities like sports, yoga , cultural events , literacy activities and to enhance their social & team skills.

The inauguration of this special induction programme will commence with in the presence of Mr. B. Prasanna Krishna, M.Tech – IIT Delhi ,Vice President- Professional Services, Entrepreneur – Founder of Welfare Harvesters – IT and Environmental Consultant and International Co-Ordinator – Heartfulness Institute , Mr G.Narasimhaiah Principal KVT Polytechnic ,Mr Raghu Prasad CEO Koushalya Technical and Consultancy Services,Mr NthinNirmal,Staffing Manager IBM India Pvt Ltd ,Mr L Koushik System Analyst TCS,Mrs Manjula B.V, HOD E &C Department , Mr Raja Reddy, H.R HOD Automobile Department ,Mrs Gangamma M, HOD Computer Science Department, Mrs S.Sarada, HOD Mechanical Department, Mrs Uma G.S,Selection Grade Lecturer Mechanical Department, Mrs C.V Parvathy,HOD ScienceDepartment, Kumari Harshitha ,Volunteer Heartfulness Institute, and other faculty members.

The inauguration is followed by motivational talks by guest speakers, human value sessions and interaction with student mentors. The theme of the Induction programme is to “Empowering students towards professional accomplishment” and “Universal Human Values “. The programme was organised keeping in mind to train students about various challenges they may face upon entering the professional career. Eminent personalities form wide array of expertise delivered lectures and conducted sessions to explore tolerance of difference, and Living one’s values.

Global Unity- Love, Care, Accept and Include anyone who seems different. Associated Values are Respect, Tolerance, Empathy, Courage and Flexibility. When we exclude someone's perspective, we lose an opportunity to gain Knowledge.

Harmony With Nature – Our footprint on the Earth – You must be the change you wish to see in the world. – Mahatma Gandhi

Health – My favourite thing – Whoever is happy will make others happy too . To appreciate that my health is dependent on my happiness and peace of mind .

Peace and Justice – Content comes from Wanting What we need, not needing What We want - To explore the difference between needs and wants.

Truth and Wisdom – Listen to your heart –To Practice listening to your heart and to learn to trust the inner voice, and be True to yourself. Associated values – Self-awareness, Honesty and Self-acceptance.

Sustainable Human Development – Balance – To explore Inner and Outer Balance, Self – honesty and Self-discipline.

These lectures were followed by a classical dance , performed by Kum. Amitha , daughter of Mr. Ramesh, K.V. an Alumini of our college.

The guests were felicitated at the end of the session by Mr Raja Reddy , H.O.D of Automobile Department and Mrs B.V. Manjula .

Students are involved in extra-curricular activities with Meditation sessions under the supervision of B.V Manjula HOD, Department of E&C. They also oriented towards sports, music, dance, art work painting, hair style, jewellery making, poster making and other games. Apart from this, the students were taken to C.V.Gurukulashram, an orphanage in Chickballapur, birth place of Sir Mokshagundam Vishwesvaraya, Muddenahalli .This session will help students identify the values they believe in and how they can live a life consistent with their values.





Institute – Industry Cell

An active Institute-Industry Cell (IIC) has been functioning in the College. The function of the Cell is to promote closer interaction between the academic field and the professional field. The purpose of the cell is to find out the gap between need of the industry and end product of the institute. Industrial exposure of faculty is very much helpful to guide students about the latest industrial practices. Industries are able to know recent developments and inventions in their fields and implement projects for technologically driven economy.

AIM: To become a bridge, to fulfill the gap between the institute and the Industry's.

OBJECTIVE :

1. To create an expertise in students in terms of skills and job abilities.
2. To identify the present need of the society and meeting the future demands.
3. To boost up the entrepreneur skills in the students.
4. To improve Teaching Learning Skills for Faculty members from Industry Experts.
5. To assist the Departments in organizing workshops, conference and symposia with joint participation of the industries.
6. Encouraging Engineers from industries to visit institution to deliver lectures.
7. Participation of experts from industries, in curriculum development.
8. To organize Industrial visits for Faculty members and students.
9. To encourage the faculty members to use their expertise in solving the problems faced by the industries, thus creating opportunity for consultancy.
10. To organize in-plant training for the students.
11. To assist the Departments in establishing rapport with industries for taking up mini projects and projects.
12. To assist the Training and Placement Division.
13. To train up workmanship abilities in students, while on they are in academics.
14. To give trained professionals (students) to the industry, as an employee.

Composite of Institute-Industry Cell for academic year 2018-19

Sl no:	Name	Designation	Department	Role
1.	Mrs. Uma. G.S.	SGL	Mechanical Engg:	Co-Ordinator
2.	Mr.B.Shiva Kumar Reddy	SGL	Computer-Science Engg:	Member
3.	Mr.A.M.Krishnappa	SGL	Electronics &commn Engg:	Member
4.	Mr.P.Anil	SGL	Auto-mobile Engg:	Member
5.	Mr. Arun Kumar.V.	Lecturer	Mechanical Engg:	Member
6.	Mrs.H.K.Suma	Lecturer	Mechatronics Engg:	Member

With the co-ordination of all our team members, we have MOU (Memorandum of understanding) with the following companies.

1. ALPHA LABS, YELEHANKA, BANGALORE.
2. KAUSHALYA TECHNICAL TRAINING AND CONSULTANCY, SAMPIGEHALLI, BANGALORE.
3. TECHNOLOGICS GLOBAL PVT LTD., BANGALORE.
4. GENESIS TECHNOLOGIES, CHICKBALLAPUR.
5. UNITED INFO SOLUTIONS , SHETTIHALLI LAY –OUT, CHICKBALLAPUR.
6. RIPPLE OF CHANGE FOUNDATION, NGO, BANGALORE.

The above companies are conducting the seminars, work-shops etc.,

Innovative Club Report 2018-19

The main vision of innovative club is to prepare the students with high technical abilities and skills which can allow them to perform their roles efficiently and raise their skills in areas of technology in order to achieve success and self professional excellence.

Activities of innovative club for academic year 2018-19 were conducted on 4th April 2019. The occasion was graced by Sri G Narasimhaiah Principal K V T Polytechnic, Sri Balakrishne gowda.J. co-ordinator Innovative club , Sri H. Rajareddy H O D Automobile Engineering dept, Smt B V Manjula H O D E&C Engineering Dept, Smt Sunkireddy Sarada H O D Mechanical Engineering dept, Smt Gagamma G H O D C S Engineering dept, Smt G S Uma H O D Mechatronics Engineering dept, innovative club members, Staff's and students.

List of projects of the year 2018-19.

Computer science Engineering Department

- 1) Design of website development of K V T Polytechnic
- 2) Design of collage management system
- 3) Design of a message passing system

Mechatronics Engineering Department

- 1) S M S based D C motor speed control using Arduino.
- 2) R F based former friendly agricultural Robot with motorized shovel control system with automotive seed dispensing system

Mechanical Engineering Department

- 1) Design and Fabrication of high speed four way hacksaw machine.
- 2) Design and Fabrication of wood working lathe.
- 3) Design and Fabrication of Pesticide Drone for agriculture.
- 4) Arduino based irrigation system.

Electronics and Communication Engineering Department

- 1) Smart irrigation system using GSM.
- 2) RF controlled metal and deleterious gas detecting cover.
- 3) Zigbee and IR based speed controlled by stem for vehicles.
- 4) Eye blinking accident avoiding system.
- 5) Soil moisture controlled autonomous robot.
- 6) Automated headlight intensity control system.

Automobile Engineering Department

- 1) Design and Fabrication of single cylinder two stroke petrol engine test rig.

ರಾಷ್ಟ್ರೀಯ ಸೇವಾ ಯೋಜನಾ ಘಟಕ (ಎನ್.ಎಸ್.ಎಸ್.)

ರಾಷ್ಟ್ರೀಯ ಸೇವಾ ಯೋಜನೆ ಸಮಿತಿಯಲ್ಲಿ ಪ್ರಾಂಶುಪಾಲರಾದ ಜಿ. ನರಸಿಂಹಯ್ಯ ಅಧ್ಯಕ್ಷರು, ಎಮ್.ಜಿ. ಸದಾನಂದ ಕಾರ್ಯಕ್ರಮಾಧಿಕಾರಿ, ವಿ ಅರುಣ್‌ಕುಮಾರ್ ಸಹಾಯಕ ಕಾರ್ಯಕ್ರಮಾಧಿಕಾರಿ, ಎಸ್.ಕೆ. ಶ್ವೇತ ಸಹಾಯಕ ಕಾರ್ಯಕ್ರಮಾಧಿಕಾರಿ, ಕೆ. ಶ್ರೀನಿವಾಸ್, ಆರ್.ಎನ್. ವಿಶ್ವನಾಥ್, ಚಾಂದ್‌ಪಾಷಾ, ಅಯಾಜ್‌ಅಹಮದ್, ನಾಗರಾಜನಾಯ್ಕ, ಆದಿನಾರಯಣ, ಚಂದ್ರಶೇಖರ್‌ರೆಡ್ಡಿ ಸದಸ್ಯರುಗಳಾಗಿರುತ್ತಾರೆ.

ಎನ್.ಎಸ್.ಎಸ್. ಘಟಕವು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು 2019-20 ನೇ ಸಾಲಿನಲ್ಲಿ 100 ಜನ ವಿದ್ಯಾರ್ಥಿಗಳು ನೋಂದಣೆಯಾಗಿದ್ದು ಎನ್.ಎಸ್.ಎಸ್. ಘಟಕವು, ಸಾರ್ವಜನಿಕ ಸೇವೆಗಳಾದ, ರಕ್ತದಾನ ಶಿಬಿರದಲ್ಲಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ದಾಖಲೆಯ 924 ಯುನಿಟ್‌ಗಳ ರಕ್ತ ಸಂಗ್ರಹಿಸಲು ಸಹಕಾರಿಯಾಗಿದೆ.

ಎನ್.ಎಸ್.ಎಸ್. ಘಟಕವು ಕಾಲೇಜಿನಲ್ಲಿ ನಡೆಯುವ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನಾಚರಣೆ, ಕನ್ನಡರಾಜ್ಯೋತ್ಸವ, ಎನ್.ಎಸ್.ಎಸ್. ದಿನಾಚರಣೆ, ವಾಲ್ಮೀಕಿಜಯಂತಿ, ಕನಕದಾಸಜಯಂತಿ, ಬಸವ ಜಯಂತಿ, ಮುಂತಾದ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಸಹಕರಿಸುತ್ತದೆ. ಎನ್.ಎಸ್.ಎಸ್. ಘಟಕವು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.

ಎನ್.ಎಸ್.ಎಸ್. ವಿದ್ಯಾರ್ಥಿಗಳಾದ ಆನಂದ್ ಮತ್ತು ಪವನ್ ಚಿಂತಾಮಣಿಯಲ್ಲಿ ನಡೆದ ರಾಜ್ಯಮಟ್ಟದ ಶಿಬಿರಕ್ಕೆ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

ದಿನಾಂಕ: 31-01-2019 ರಿಂದ 06-02-2019 ರವರೆಗೂ ರಂಗಸ್ಥಳದಲ್ಲಿ ಎನ್.ಎಸ್.ಎಸ್. ವಿಶೇಷ ಶಿಬಿರವನ್ನು ನಡೆಸಲಾಯಿತು.



NSS SPECIAL CAMP PHOTOS





NSS DIFFERENT EVENT PHOTOS



Cultural Committee Report: 2019

The Cultural committee is formed under the honorary president ship of Sri.G. Narasimhaiah, Principal to motivate the students to carry forward the cultural heritage with equal share of fun and academics. As an evidence of its meaningful existence, our students proved to be the best in the state.

“Valedictory Function” for the outgoing Students of 2018-19 batches was held on 02-04-2019 in our Institute. This function was accommodated with Cultural programs like Janapadhageete, Bhavageethe Songs with full of band instruments by Sri. Dr.So.Su. Nagendra Babu and team, and also they shared some of their realistic life experiences which thrilled the students and finally this event was fully enjoyed a lot by students and staff.

A photo session was held on 15-03-2019 of outgoing students along with staff members. Separate group photos were presented to the students as a souvenir.

This prestigious “Valedictory Function” was presided by our honorable Sri.Dr.P.Sai Prabhu,-Administrator., K.V & P.E Trust and our beloved Principal Sri. G. Narasimhaiah in the presence of HODs of all departments. On this occasion our beloved Principal Sri. G. Narasimhaiah addressed the students to have patriotism, discipline, punctuality, set goal in life and strive hard to reach the same. He concluded his address wishing all the students a happy life ahead.

HODs of all departments gave their valuable suggestions and scope of diploma education in their future life, regarding importance of higher education and conveyed best wishes to the out going students.

The committee conducted many activities to bring the hidden talents in students. The members of cultural committee took keen interest in this aspect.

Three days of “JANAPADHA ACTIVITY CAMP” 2018-19 from “7-3-2019 to 9-3-2019” was organized by Zilla Panchayath of Chickballapur in our college campus, through our Cultural committee more than 10 students are actively participated in that Janapadha camp and all were awarded with participation certificate .

On the occation of Trust Day celebrations cultural events were organized to the students studying in various institutions which are running under trust. Our students participated in eating compitation, group song, solo song, essay writing on” Rastria hosa sikshina neethi” and won prizes. and our students also participated in the essay competition and won first and second prize in the event.

On the same occasion, cultural events were organized to the staff in various institutions under the trust. Our staff participated in different competitions with great enthusiasm and won second prize in singing “patriotic song”, second prize in”Bhava geete”, first prize in singing solo song, second prize in quiz related to general knowledge etc

The committee is committed to encourage students towards excellence and overall development.

We thank our Principal Mr. G Narasimhaiah, Our chairman Mr Naveen Kiran and all staff members for giving us the needed support and guidance in conducting all the events.



Health & Wellness

KVT Polytechnic keeps the health & wellness need of the campus community as its top priority, and constantly strives to improve and upgrade the existing facilities and the services.

Counseling Centre

The holistic well being of our student community, encompassing both physical and mental health, is of the highest priority to the Institute. In pursuance of our commitment towards ensuring that, we have set up the Students' Counselling Centre, to provide any required assistance to students who may be experiencing emotional or psychological conditions that pose a hindrance to their regular activities on campus.

The Counseling Centre offers a broad range of services including psychological assessment, individual therapy, group therapy, and medication and management to promote mental health, life skills, emotional resilience and overall well being of the student community. Visiting psychiatrist are available for consultation at the Centre.

The Centre addresses problems associated with stress, time management, motivational issues and learning difficulties. It also helps students experiencing significant depression, anxiety, mood swings, or other thought disorders.

Apart from individual sessions, the Centre plans to conduct group sessions to address life skills such as assertiveness, problem solving, anger management, self awareness, and interpersonal relationships. Apart from individual sessions, the Centre plans to conduct group sessions to address life skills such as assertiveness, problem solving, anger management, self awareness, and interpersonal relationships.

The Counseling Centre also functions as a coordinating point for crisis intervention.

Hospital

KVT Polytechnic is committed to provide quality healthcare services to its Employees and students through a dedicated and humane approach. In accordance with the Government Hospital, chickballapur provides Primary Health Care comprising of curative, preventive and health promotion services.

Tie-ups

KVT Polytechnic has Memorandum of Understanding (MOU) with District Hospital Chickballapur .



ಹಸಿರು ಕ್ಯಾಂಪಸ್‌ನ ಸಾಮಾಜಿಕ ಕಾರ್ಯಗಳು

2018-19ನೇ ಸಾಲಿನಲ್ಲಿ ನಮ್ಮ ಸಂಸ್ಥೆಯಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂರೈಸಲಾಯಿತು.

- ಪ್ರತಿ ವರ್ಷ ದತ್ತಿದಿನಾಚರಣೆ ಪ್ರಯುಕ್ತ, ನಮ್ಮ ಸಿಬ್ಬಂದಿಯವರು ಶ್ರೀಮತಿ ವೆಂಕಟನರಸಮ್ಮ ಗುರುಕುಲ ಆಶ್ರಮದ ಮಕ್ಕಳಿಗೆ ಸಮವಸ್ತ್ರ, ಹೊದಿಕೆ ಮತ್ತು ಅವರಿಗೆ ಅವಶ್ಯಕವಾದ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ .
- ಡಾ!! ಮಧುಸೂಧನ್ ಶಾಂಪುರ್ ಟ್ರಸ್ಟ್ ವತಿಯಿಂದ Rabies eradication campaign ಕಾರ್ಯಕ್ರಮದಿಂದ ಎಲ್ಲಾ ವಿದ್ಯಾರ್ಥಿಗಳಿಗೆ Rabies ತಡೆಯುವಬಗ್ಗೆ ಅರಿವು ಮೂಡಿಸಿದೆವು, NSS Special camp ಮುಖಾಂತರ ಹಲವು ಗ್ರಾಮಗಳಿಗೆ ನಮ್ಮ ವಿದ್ಯಾರ್ಥಿಗಳು ಭೇಟಿ ನೀಡಿ ಗ್ರಾಮ ವಾಸಿಗಳಲ್ಲಿ ಖಚಿಛುಛ ಮಂಜಾಗ್ರತೆ ಬಗ್ಗೆ ತಿಳಿಸಿದರು.
- ರಕ್ತದಾನ ಶಿಬಿರದಲ್ಲಿ ರಕ್ತ ದಾನವನ್ನು ಮಾಡಲು ನಮ್ಮ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅವರ ಸ್ನೇಹಿತರು, ನೆರೆಹೊರೆಯವರಲ್ಲಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿ, ತಮ್ಮೊಂದಿಗೆ ರಕ್ತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಾರೆ.
- ನಮ್ಮ ಸಿ.ವಿ.ವಿ. ಕ್ಯಾಂಪಸ್‌ನಲ್ಲಿ ದತ್ತಿಯ ಅದ್ವೈತ ಮತ್ತು ಸಂಸ್ಥೆಯ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಾರದ ವೇಳಾಪಟ್ಟಿಯ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿ ಸ್ವಚ್ಛತೆಯನ್ನು ಮೆರೆದಿದ್ದಾರೆ.
- ನಮ್ಮ ಸಿ.ವಿ.ವಿ. ಕ್ಯಾಂಪಸ್ ಹಸಿರು ಆವರಣವಾಗಿ ಹೊರಹೊಮ್ಮಲು ಸುಮಾರು ವರ್ಷಗಳಿಂದ ಸತತವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅದಕ್ಕೆ ನಮ್ಮ Green Campus ಸಾಕ್ಷಿ.
- ನಮ್ಮ ಸಿಬ್ಬಂದಿ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲ್ಲೂಕುಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬರುವ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿನೀಡಿ ತಾಂತ್ರಿಕ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿರುತ್ತಾರೆ.
- ನಮ್ಮ ವಿದ್ಯಾರ್ಥಿಗಳು ಗ್ರಾಮಗಳಲ್ಲಿ ವ್ಯವಸಾಯಕ್ಕೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಕೊಡುಗೆಯಾಗಿ ನೀಡಿರುತ್ತಾರೆ.
- ಚಿಕ್ಕಬಳ್ಳಾಪುರ ನಗರದಲ್ಲಿರುವ ಸಿ.ಎಂ.ಸಿ ಬಡಾವಣೆಯಲ್ಲಿ ಹೋಲಿ ಹಬ್ಬದ ಪ್ರಯುಕ್ತ HEARTFULNESS ಸಂಸ್ಥೆಯ ಸಹಯೋಗದೊಂದಿಗೆ ನಮ್ಮ NSS Volunteers ನೊಂದಿಗೆ ಸುಮಾರು 70 ಗಿಡಗಳನ್ನು ನೆಟ್ಟು ಗಿಡ ನೆಡಿ, ಪರಿಸರ ಉಳಿಸಿ ಮತ್ತು ಕಾಪಾಡುವ ಬಗ್ಗೆ ಅರಿವು ಮೂಡಿಸಲಾಯಿತು.
- ದತ್ತಿ ಅದ್ವೈತ ಮತ್ತು ಸಂಸ್ಥೆ ಪ್ರಾಂಶುಪಾಲರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ಅಗತ್ಯವಾದ ವಸ್ತುಗಳು ಮತ್ತು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕೈಜೋಡಿಸಿ ತನು ಮನ ಧನವನ್ನು ಅರ್ಪಿಸಿರುತ್ತಾರೆ.
- ನಮ್ಮ NSS ಸ್ವಯಂಸೇವಕರು ಸಿಬ್ಬಂದಿಯವರ ಜೊತೆಯಲ್ಲಿ ಮಾನಸ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು, ಹಂಪಲು ಹಂಚಿ ಅವರ ಜೊತೆ ಸಮಯವನ್ನು ಕಳೆದಿರುತ್ತಾರೆ. ಗುರುಕುಲ ಆಶ್ರಮಕ್ಕೆ ಭೇಟಿ ನೀಡಿ ಅವರಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಕೊಟ್ಟು ಸ್ಫೂರ್ತಿದಾಯಕ ವಿಷಯಗಳನ್ನು ತಿಳಿಸಿರುತ್ತಾರೆ.

ಸೂಚನೆ:- ಈ ವರದಿಯು ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಅವರಲ್ಲಿರುವ ಯುವ ಶಕ್ತಿಯನ್ನು ಸಮಾಜದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು.

ಸರ್ವೇ ಜನೋ ಸುಖಿನೋ ಭವಂತು -----ಸ್ಮರಣ ಸಂಚಿಕೆ ಸಮಿತಿ-----

ಕೆವಿಟಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ಸಂಘದ ವರದಿ - 2019

ಕೆವಿಟಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ಸಂಘವನ್ನು ನಮ್ಮ ಕೆ.ವಿ. ಮತ್ತು ಪಂಚಗಿರಿ ದತ್ತಿಯ ಅಧ್ಯಕ್ಷರಾದ ಶ್ರೀ ನವೀನ್‌ಕಿರಣ್‌ರವರು ಮತ್ತು ಶ್ರೀ ಜಿ. ನರಸಿಂಹಯ್ಯ, ಪ್ರಾಂಶುಪಾಲರ ಆಶಯದೊಂದಿಗೆ ಪ್ರಾರಂಭಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದಿಂದ ವಾರ್ಷಿಕ ಸಭೆಯನ್ನು 4-3-2018 ರಂದು ಸಂಭ್ರಮ - 2018 ಎಂಬ ಶೀರ್ಷಿಕೆಯಡಿ ಆಯೋಜಿಸಲಾಯಿತು. ಕೆ.ವಿ.ಟಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೆ.ಎನ್. ಶ್ರೀನಿವಾಸಪ್ಪ ಇ. ಅಂಡ್ ಸಿ ವಿಭಾಗ ಮತ್ತು ಪಾಲಿಟೆಕ್ನಿಕ್‌ನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ನಮ್ಮ ಸಂಘದ ಮಿತ್ರವೃಂದ ಸಾಕಷ್ಟು ಶ್ರಮ ವಹಿಸಿದ್ದಾರೆ.

ಡಾ. ಎಂ. ಅಮರನಾಥ್ (ಸಹಾಯಕ ಪ್ರಾಧ್ಯಾಪಕರು, ಐಐಐಟಿ, ಜಬಲ್‌ಪುರ) ಇವರು ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಕಾಡುವ ಉನ್ನತ ವ್ಯಾಸಂಗದ ಬಗ್ಗೆ ಮಾರ್ಗದರ್ಶನ ನೀಡಿದರು. ಈ ದೇಶ ಇಂದಿನ ದಿನಗಳಲ್ಲಿ ವಿಶ್ವಮಟ್ಟಕ್ಕೇರಲು ಯುವ ಶಕ್ತಿಯಿಂದ ಏನನ್ನು ಬಯಸುತ್ತದೆ. ಅದಕ್ಕಾಗಿ ನಾವು ಹೇಗೆ ಸಜ್ಜಾಗಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು. ಇದು ನೆರೆದಿದ್ದ ಯುವಕರಿಗೆ ಮನೋಧೈರ್ಯವನ್ನು ತುಂಬಲು ಪರಿಣಾಮಕಾರಿಯಾಯಿತು.

ಸುಬ್ಬಕ್ಕಪ್ಪ (ಸಿಸ್ಟಂ ಸ್ಟೆಷಲಿಸ್ಟ್, ತೋಷಿಬಾ ಸಾಫ್ಟ್‌ವೇರ್ ಇಂಡಿಯಾ) ಇವರು ಈ ತಾಂತ್ರಿಕ ಜಗತ್ತು ಯಾವ ರೀತಿ ನಾಗಾಲೋಟದಿಂದ ಮುಂದೆ ಸಾಗುತ್ತಿದೆ. ಅದರೊಡನೆ ನಾವು ಯಾವ ರೀತಿಯಲ್ಲಿ ಸಾಗಬೇಕು ಎಂದು ತಿಳಿಸಿದರು. ಯುವ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅವಶ್ಯಕತೆ ಹಾಗೂ ಕೊರತೆಯ ಅಂತರವನ್ನು ತುಂಬಾ ಸ್ಪಷ್ಟವಾಗಿ ತಿಳಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಅವಶ್ಯಕತೆ, ಪೂರೈಕೆ ಹಾಗೂ ಕೊರತೆಯ ವಿಶ್ಲೇಷಣೆ ಮನದಟ್ಟಾಗುವ ರೀತಿಯಲ್ಲಿ ತಿಳಿಸಿದರು.

ಜಗದೀಶ್‌ಕುಮಾರ್ .ಜಿ .ಎ, ಮಾತನಾಡಿ ಇಂದು ಸಂತೋಧನಾ ಕ್ಷೇತ್ರದಲ್ಲಿ ಉನ್ನತ ಸ್ಥಾನದ ಉದ್ಯೋಗಗಳು ಸುಮಾರು ಶೇ 35% ಖಾಲಿ ಇದ್ದು ಇದನ್ನು ಪೂರ್ಣಗೊಳಿಸಬಲ್ಲ ಯುವ ಶಕ್ತಿಗಾಗಿ ದೇಶ ಎದುರು ನೋಡುತ್ತಿದೆ. ಆದರೆ ಅದನ್ನು ಸರಿತೂಗಿಸುವ ನಿಟ್ಟಿನಲ್ಲಿ ಯುವಶಕ್ತಿ ಸಾಗದೇ ಇರುವುದು ದುರದೃಷ್ಟಕರ ಎಂದು ತಿಳಿಸಿದರು. ಈ ರೀತಿಯ ಸಭೆಗಳು ಕಿರಿಯ ವಿದ್ಯಾರ್ಥಿಗಳಿಗೆ ಈ ನಿಟ್ಟಿನ ಮಾರ್ಗದರ್ಶನ ನೀಡಲು ಸಹಕಾರಿ ಎಂದು ತಿಳಿಸಿದರು.

ನವಮೋಹನ್, ನೋ ಸು ನಾಗೇಂದ್ರನಾಥ್ ಮಾತನಾಡಿ, ಮನುಷ್ಯ ಸಂಘಜೀವಿ. ಅವನು ಸಮಾಜದೊಡನೆ ಹೇಗೆ ನಡೆದುಕೊಳ್ಳಬೇಕು. ಇಂದಿನ ಸಮಾಜ ಯುವ ಜನತೆಯಿಂದ ಏನನ್ನು ಬಯಸುತ್ತದೆ ಹಾಗೂ ಸಮಾಜಕ್ಕೆ ನಾವು ಏನನ್ನು ನೀಡಬೇಕು. ಯಾವ ಕೊರತೆಯಿಂದ ಸಮಾಜದಲ್ಲಿ ವೈಷಮ್ಯ ಬೀಜ ಬಿತ್ತುತ್ತಿದೆ. ಅದನ್ನು ಅರಿತು ಸಮಾಜದಲ್ಲಿ ಸ್ನೇಹ ಹಾಗೂ ಸಂತೋಷದಿಂದ ಬಾಳಬೇಕು ಎಂದು ತಿಳಿಸಿದರು.

ದತ್ತಿಯ ಹಿರಿಯರಾದ ಶ್ರೀ ಮುನಿಯಪ್ಪರವರು ಈ ಸಂಸ್ಥೆಯನ್ನು ಕಟ್ಟಲು ದತ್ತಿಯ ಸಂಸ್ಥಾಪನಾಧ್ಯಕ್ಷರು ಹಾಗೂ ತಾವು ಯಾವ ರೀತಿಯಲ್ಲಿ ಕಷ್ಟ ಅನುಭವಿಸಿದರು. ಅದರಿಂದ ಇಂದು ಯುವ ಸಮೂಹಕ್ಕೆ ಯಾವ ರೀತಿ ಉಪಯೋಗವಾಯಿತು ಎಂದು ತಿಳಿಸಿದರು.

ದತ್ತಿಯ ಅಧ್ಯಕ್ಷರಾದ ಶ್ರೀ ನವೀನ್‌ಕಿರಣ್‌ರವರು ಮಾತನಾಡಿ ನೀವು ಸಾಧಿಸುವುದು ಸಾಕಷ್ಟಿದೆ. ಆದರೆ ನಿಮ್ಮಲ್ಲಿ ಛಲ ಹಾಗೂ ಸಾಧಿಸುವ ಹಂಬಲದ ಕೊರತೆಯಿದೆ. ಅದರಿಂದ ಯುವಕರಲ್ಲಿ ಸಾಧಿಸುವ ಛಲ ಹಾಗೂ ಸಾಧಿಸಬೇಕೆಂಬ ಹಂಬಲ ಬಂದಲ್ಲಿ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ನೀವು ಸಾಧಿಸುವ ಛಲ ಹಾಗೂ ಹಂಬಲದೊಂದಿಗೆ ನನ್ನ ಬಳಿಗೆ ಬಂದರೆ ನಾನೆಂದೂ ನಿಮ್ಮೊಡನೆ ಇರುತ್ತೇನೆ. ನಾವೆಲ್ಲಾ ಜೊತೆ ಜೊತೆಯಾಗಿ ಬದಲಾವಣೆಯ ಕಡೆಗೆ ನಡೆಯೋಣ ಎಂದು ತಿಳಿಸಿದರು. ನೀರು ಶುದ್ಧೀಕರಣ ಘಟಕವನ್ನು ಸಂಘದ ವತಿಯಿಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಕೆವಿಟಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಕಿರಿಯ ವಿದ್ಯಾರ್ಥಿಗಳಿಗೆ 13-03-2019 ರಂದು **SKILL & ENTREPRENEURSHIP PROGRAMME** ನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾದ ಶ್ರೀ ಸೋ. ಸು. ನಾಗೇಂದ್ರನಾಥ್ ರವರಿಗೆ ಗೌರವ ಡಾಕ್ಟರೇಟ್ ಬಂದ ಸಂದರ್ಭದಲ್ಲಿ ಕೆವಿಟಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Grievance Redressal Cell

K.V.T POLYTECHNIC has a Grievance Redressal Cell in the college where students can lodge their grievances. A Grievance Redressal Cell under Faculty Council resolves the grievances. An Internal Complaints Committee (ICC) has been set up under the Faculty Council for dealing with the complaints filed under the Sexual Harassment of Women at Workplace (Prevention, Prohibition and Redressal Act 2013). The procedure is based on the principles of natural justice. The college has also constituted a Gender Sensitization Committee against sexual harassment

WOMEN'S CELL

KVT Polytechnic endeavors to create a sustainable, equal-opportunity environment conducive to an all-round development of women members of the campus community, both professionally and personally. The institute constantly strives to ensure that women from all walks of life, residing in or visiting the campus, are treated with respect and dignity. It is committed to making the campus-environment safe for women – free from exploitation, harassment, and violence of any nature.

OBJECTIVES :

- To disseminate knowledge about rights and laws related to women.
- To enhance the self – esteem and self – confidence of girl students, women faculty and staff.
- To create awareness amongst students about the problems faced by women of all strata due to gender issues.
- To prevent discrimination and sexual harassment by promoting gender equality among student

MEMBERS

SL. NO.	NAMES	DESIGNATION DEPARTMENT	& POSITION COMMITTEE
1	B.V. Manjula	HOD E&C Dept.	President
2	Parvathi.C.V.	HOD science Dept.	Secretary
3	K.R. Badarinath	SGL E&C Dept.	Member
4	H.K. Ravikumar	SGL CS Dept.	Member
5	P. Soumya	SDA Office	Member
6	Chandrakala	D Group, Office	Member

The Women's Cell of KVT Polytechnic was constituted in accordance with the Sexual Harassment of Women at Workplace (Prevention, Prohibition, and Redressal) Act, 2013. The Cell's mandate includes sensitizing the community towards gender-related issues, and in this regard,

- Organizing orientation programs for new students and employees,
- Conducting workshops and open houses for various sections of the community.

The Cell also advises on available courses of action to women on campus who may be in distress.

The Cell draws members from students, staff, and faculty, and is equally represented by women and men.

List of programmes conducted in our college during the year 2018-19

- Nandi Grama Police Station Sub Inspector Mr. Narayanaswami conducted seminar and gave awareness about personal guidance, Cyber crimes and legal awareness on specific issues concerning women.
- Our students had participated in **MAHILA SAHASI** program organized by SJCIT Engineering College, Chickballapur.
- We celebrated women's day on 09/03/2019 in KVT Polytechnic, on that occasion, Smt. Manjula Nutritionist, District Hospital, Chickballapur, delivered special talk on Nutrition and personal hygiene and gave useful tips.
- Regularly on weekly basis conducting meditation classes to promote Mental health, harmony and peace.



Anti ragging cell Report-2018-19

The program is conducted on 05-09-2018 in over premises by anti ragging cell. Chief Guest Mr.Narayanaswamy S I Nandi Giridhama police station, has given the information to the students behavior in the college and if they behave against to the violation of human rights. What are the actions taken against to you?

Ragging is a violation of human rights. Ragging is a heinous crime, heavily punishable under law. Ragging may spoil your career forever. All measures for prevention of ragging in campus are being taken as per the Anti Ragging Suprem Court verdict 2007
Ragging involves,

- Any disorderly conduct whether by words or written or by an act which has the effect of teasing or handling with rudeness a fresher or a junior student or an admission aspirant student.
- Indulging in rowdy or indiscipline activity which causes or likely to cause annoyance, hardship or psychological harm or to raise fear or apprehension thereof in fresher or junior student.
- Asking a junior or fresher student to do any act or perform something which a student will not do in an ordinary course and which has the effect of causing or generating a sense of shame or embarrassment so as to adversely affect the psyche of a fresher or a junior student.
- Asking a junior or fresher student to copy and/or prepare notes, lend money or any act that may adversely affect the psyche of a fresher or a junior student.
- Any act of corporal contact, touching, pushing, thrashing, scratching, beating or any physical harm to fresher or junior student.

Action(s) taken by the college in the event of Ragging

depending upon the gravity of offence as established by the anti-ragging committee, the punishments for those found guilty of ragging shall be any one or any combination of the following:

- Suspension from attending classes and academic privileges.
- Withholding/withdrawing scholarship/fellowship and other benefits.
- Forfeiting Campus Placement opportunities / recommendations.
- Withholding of results.
- Debarring from representing the Institution.
- Suspension/expulsion from the College.



List of Seminars & Work Shops conducted during the year 2018-19

DATE	NAME OF THE EXPERT	ORGANIZATION	TOPIC
11/9/2018	Mr. Narayana Swamy	Inspector Nandi Giridhama Police Station.	Seminar on Drug Mafia, Cyber crime, Discipline and about punishment according to law.
22/9/2018	Mrs. Namratha Krishna	Business Analyst Cognitive Skills Pvt Ltd	Big Data Concepts
22/9/2018	Mr. Nithin Nirmal	Staffing Manager IBM India Pvt Ltd Bangalore	Interview Techniques, Carrier guidance and Benefits of meditation
29/09/2018	Mrs. Neha	PHD Student, E&C Dept. Indian Institute of Science	Regarding project work
6/10/2018	Mr. Anilesh.A	Sr.Executive Marketing, Amura Marketing Technologies	Digital marketing, Carrier guidance, own your future
20.12.2018	Chandu	students M.I.T	Integration and differenciation concepts
21/12/2018	Mr.Raghu Prasad KS	CEO Koushalya Technical Training and Consultancy Services	Introduction to IOT and its applications.
21/12/2018	Mr. Chandra Shekar DP	CEO Jain group of Education Schools Hyderabad	Leadership and Personality development

23/12/2018	Smt Girija Madhusudhan	Dr.Madhusudhan Shampur Trust	Health awareness Program- Rabies eradication campaign
08/02/2019	Mr. Raghavendra. N	Day Dream Bangalore	Mental ability and mathematical aptitude
14.02.2019 & 15.02.2019	Aman Kumar ,Application Engineer and Shambhu Pattar,Technical Alliance Executive,	Technologies Global Private Ltd Bangalore	Workshop on Internet of Things
25/2/2019	Mr. Madhusudan	Karnataka State Pollution Control Board Chickballapur	Environmental Awareness
09/03/2019	Mrs. Manjula	District Hospital Chickballapur	Nutrition and Personal Hygienic
13/03/2019	Mr. Srinath	DISHA Chickballapur.	Bank schemes, Self Employment Schemes
18/03/2019	Mr. Rakesh Roshan	Trinity – NDT Peenya Bangalore	Career Guidance NDT Training
20/5/2019 TO 20/6/2019	Mr. Basavesha M.L	Technologies Global Private Ltd Bangalore	Attended one month internship training on Solid Modeling
04.06.2019	Second year students of CS & E&C Dept	attended One Month Internship training on Hardware & Networking	Rooman Technologies under PMKVY scheme
05.06.2019	Final Year Students of CS Dept	PAITHAN Programming	Rooman Technologies under PMKVY scheme

Training & Placement Report of 2019

It is our great pleasure to put forward Training & Placement report of K.V.T.Polytechnic. It is not enough to educate students to make them knowledgeable, it is necessary to ensure that they are put on the right path for becoming valuable citizens of the world. This is exactly what the Training & Placement Department of K.V.T.Polytechnic has to privilege of doing for the students. We consider it to be an honor and opportunity to present to you a group of young, dynamic individuals who have been groomed to face challenges that lie ahead for them in the industry and corporate world as a whole. A precise academic procedure has equipped students with the proficient and special skills to do extremely well in various demanding situations with ease and confidence. Interaction with the industry is done on a regular basis as many speakers from well known companies share their expertise with our students.

Our teaching pedagogy which includes presentations, case studies, projects, educational and industrial tours and participation in seminars and conferences, sports and cultural activities which help towards acquiring skills sought after and needed by Industries.

Placement being the ultimate objective of education, the department ensures that each and every student of the Institution gets an opportunity to be selected for placement in some of the best companies of the nation.

We assure that the industries will be benefited from these young and lively minds. We wish the students grand success in their Endeavour's and feel confident that they will make significant contributions to the industry in course of their work.

As a result effort taken by Training & Placement team the following companies has been part of our Training & Placement team the following companies has been part of our Training & Placement activities for the year 2019. We hope that many more would add in the future. K.V.T.Polytechnic has an impeccable campus placement record during 2019. Their abilities are well attested by the excellent reports from the recruiting companies.

The names of some of the eminent companies are

ON CAMPUS

1. Toyota Industries Engine India Pvt. Ltd.
2. Advait Hyundai
3. Fujitech India Pvt. Ltd.
4. Sienna ECAD(Avalon Technology and Services Pvt ltd,)
5. Magnum Honda
6. Distinct Productivity Ltd.
7. Grifeo Technology
8. M/S Sri Lakshmi Automobiles Pvt. Ltd.
9. Orb Energy
10. Communications Test Design India Pvt. Ltd.

OFF CAMPUS

1. Tafe Tractors India Ltd.
2. Bilz Tools Pvt. Ltd.
3. Bill Forge Pvt. Ltd.
4. Wabtec Corporation.

APPRENTICE TRAINING

1. Bharath Heavy Electricals Ltd.
2. Bharath Electronics Ltd.
3. TVS Motors Ltd.

CARREER ENABLEMENT PROGRAM

1. Dare To Dream
2. Affordable Business Solutions.

ಕ್ರೀಡಾ ಸಮಿತಿಯ ವರದಿ

2018-19 ನೇ ಸಾಲಿನಲ್ಲಿ ನಡೆದ ಏಳನೇ ಸಿ.ವಿ.ವಿ.ಮೆಮೋರಿಯಲ್ ಕಪ್ ಅಂತರ ವಿಭಾಗಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳ ವರದಿ

ನಮ್ಮ ಕೆ.ವಿ.ಟಿ.ಪಾಲಿಟೆಕ್ನಿಕ್[ಅನುದಾನಿತ] ವಿದ್ಯಾಸಂಸ್ಥೆಯಲ್ಲಿ ಐದು ವಿಭಾಗಗಳಿದ್ದು, ಈ ವಿಭಾಗಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಇರುವ ಕ್ರೀಡಾ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಅಂತರವಿಭಾಗ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಶ್ರೀ.ಸಿ.ವಿ.ವಿ.ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

2019 ನೇ ಫೆಬ್ರವರಿ 25 ರಂದು ಪಾರಂಭಗೊಂಡ ಲೀಗ್ ಪಂದ್ಯಗಳು 26/02/2019 ರಂದು ಮುಕ್ತಾಯವಾಗಿ 26/02/2019 ರ ಮಧ್ಯಾಹ್ನ 3.00 ಘಂಟೆಗೆ ದೂರಸಂಪರ್ಕ ಮತ್ತು ಮೆಕಟ್ರಾನಿಕ್ಸ್ ವಿಭಾಗಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ದೂರಸಂಪರ್ಕ ವಿಭಾಗವು ವಿಜೇತರಾಗಿ ಏಳನೇ ಶ್ರೀ.ಸಿ.ವಿ.ವಿ.ಕಪ್‌ನ್ನು ತನ್ನದಾಗಿಸಿಕೊಂಡಿತು.

ಈ ಪಂದ್ಯವು ಮುಗಿದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ.ಕೆ.ವಿ ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷರಾದ ಶ್ರೀ.ಕೆ.ವಿ.ನವೀನ್‌ಕಿರಣ್ ರವರು ವಹಿಸಿ ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ 2019 ರ ಶ್ರೀ.ಸಿ.ವಿ.ವಿ.ಕಪ್‌ನ್ನು ವಿತರಿಸಿದರು,ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ.ಜಿ.ನರಸಿಂಹಯ್ಯ ರವರು ಎರಡನೇ ಸ್ಥಾನವನ್ನು ಪಡೆದ ತಂಡಕ್ಕೆ ನಗದು ಬಹುಮಾನ ಹಾಗೂ 2019 ರ ರನ್ನರ್ಸ್ ಕಪ್‌ನ್ನು ವಿತರಿಸಿದರು.

ಈ ಸಮಾರಂಭದಲ್ಲಿ ಕ್ರೀಡಾಸಮಿತಿಯ ಅಧ್ಯಕ್ಷರಾದ ಶ್ರೀ.ಹೆಚ್.ರಾಜಾರೆಡ್ಡಿ ಹಾಗೂ ಕ್ರೀಡಾಸಮಿತಿಯ ಸದಸ್ಯರನ್ನೊಳಗೊಂಡಂತೆ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



SMART INDIA HACKATHON

Innovation and entrepreneurship are at the peak in India. In order to make development a comprehensive mass movement and innovate on all fronts, MHRD, AICTE, I4C and Persistent Systems have come together to organise Smart India Hackathon (SIH) 2019 – a unique Open Innovation Model for identifying new and disruptive technology innovations to solve the challenges faced in our country. It's a non-stop product development competition, where problem statements are posed to technology students for innovative solutions. It can help to:

- Harness creativity & expertise of students
- Spark institute-level hackathons
- Build funnel for 'Startup India' campaign
- Crowdsource solutions for improving governance and quality of life
- Provide opportunity to citizens to provide innovative solutions to India's daunting problems

The first two editions SIH2017 and SIH2018 proved to be extremely successful in promoting innovation, out-of-the-box thinking in young minds, especially engineering students from across India.

Our College has been actively participating in Smart India Hackathon 2017, 2018, and 2019 with "SPOC" persons Mr. Arun Kumar. V Lecturer, Mechanical Engg., Mr. Nanje Gowda SGL, Automobile Engg., And our college representative Principal, Mr. G. Narasimhaiah.

In SIH 2017, three teams had participated with the participants from Mechanical, E&C, Mechatronics and Computer Science students, comprised with total 18 participants, with 10 members of boys and 8 members of girls.

In SIH 2019, six teams were participated with the participants from Mechanical, E&C and Computer Science students, comprised with total 36 participants, with 25 members of boys and 11 members of girls.



ಹಬ್ಬಗಳು

ದಸರಾ

Unity in diversity ಎಂಬ ಪದವನ್ನು ಸಾಬೀತು ಪಡಿಸಲು ನಮ್ಮ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಬಹು ಸಂಭ್ರಮದಿಂದ ನವರಾತ್ರಿಯ ದಿನಗಳಲ್ಲಿ ಮಹಿಳಾ ಸಿಬ್ಬಂದಿಯವರು ನವ ರಂಗುಗಳ ವಸ್ತ್ರಗಳನ್ನು ತೊಟ್ಟು, ನಮ್ಮ ಕ್ಯಾಂಪಸ್ ಅನ್ನು ಸದಾ ರಕ್ಷಿಸಲು ನಿಂತಿರುವ ನವ ದಿನಗಳು ನವ ಅಲಂಕಾರದಲ್ಲಿ ಕಂಗೊಳಿಸುವ ಗಣಪನ ದೇವಾಲಯದಲ್ಲಿ ನಮ್ಮೆಲ್ಲರ ನೆಚ್ಚಿನ ಅಧ್ಯಕ್ಷರು ಕೈಗೊಳ್ಳುವ ದುರ್ಗಾ ಹೋಮ ಹಾಗೂ ವಿವಿಧ ಪೂಜೆಗಳಲ್ಲಿ ಭಾಗವಹಿಸುತ್ತೇವೆ.

ಗಣಪತಿ ಹಬ್ಬ

ದೇಶ ಭಕ್ತಿಯ ಜೊತೆ ದೈವ ಭಕ್ತಿಯನ್ನು ತುಂಬಿಸುವ ಕಾರ್ಯವು ಈಗಿನ ಯುವ ಜನತೆಗೆ ಅತೀ ಮುಖ್ಯವಾದ ವಿಷಯ, ಅದರ ಸಲುವಾಗಿ ಗೌರಿ ಹಾಗೂ ಗಣೇಶ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದರ ಮೂಲಕ ವಿದ್ಯೆ ನೀಡುವುದು ಮಾತ್ರವಲ್ಲದೇ ಮಾನವಿಯ ಮೌಲ್ಯಗಳನ್ನು ಬೆಳೆಸುವುದು ಹಾಗೂ ವಿಶ್ವಕ್ಕೆ ಒಬ್ಬ ಒಳ್ಳೆಯ ಪ್ರತಿನಿಧಿಯನ್ನು ಹೊರತರುವ ಪ್ರಾಮಾಣಿಕ ಪ್ರಯತ್ನವೇ ನಮ್ಮ ಸಂಸ್ಥೆಯ ಪರಮೋದ್ದೇಶವಾಗಿದೆ.

ದತ್ತಿ ದಿನಾಚರಣೆ

ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿ.ವಿ. ವೆಂಕಟರಾಯಪ್ಪರವರ ಜನ್ಮದಿನದ ಸವಿನೆನಪನ್ನು ದತ್ತಿಯ ದಿನಾಚರಣೆಯಾಗಿ ಪ್ರತಿ ವರ್ಷವು ಜುಲೈ 30 ರಂದು, ಕೆ.ವಿ. ಮತ್ತು ಪಂಚಗಿರಿ ದತ್ತಿಯಡಿ ಬರುವ ಎಲ್ಲಾ ಸಂಸ್ಥೆಗಳು ಜೊತೆಗೂಡಿ ಆಚರಿಸುತ್ತೇವೆ. ನಮ್ಮೆಲ್ಲರಿಗೂ ಅನ್ನದಾತರಾದ ಆ ಮಹನೀಯರ ಮಹದಾಸೆ, ಎಲ್ಲಾ ಸಿಬ್ಬಂದಿಯವರು ಒಂದೆಡೆ ಸಂಯೋಜನೆಗೊಂಡು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಾಗೂ ಬಹುಮಾನಗಳನ್ನು ಪಡೆಯುವುದು. ಅವರ ಕನಸೆಂದರೆ ಎಲ್ಲಾ ಸಿಬ್ಬಂದಿಯವರು ಯಾವದೇ ರೀತಿಯ ಪದವಿಗಳ ತಾರತಮ್ಯವಿಲ್ಲದೇ ದೈನಂದಿನ ಜಂಜಾಟಗಳಿಂದ ಹೊರಬಂದು ಒಂದೇ ಸೂರಿನಡಿ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಜುಲೈ 2ನೇ ಹಾಗೂ 3ನೇ ಶನಿವಾರ ಮತ್ತು ಭಾನುವಾರ ಸ್ಪರ್ಧೆಗಳನ್ನು ಹಮ್ಮಿ ಕೊಳ್ಳಲಾಗುತ್ತದೆ. ವಿಜೇತರಾದವರಿಗೆ ದತ್ತಿಯ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುತ್ತದೆ. ಈ ದಿನ ನಮ್ಮೆಲ್ಲರಿಗೂ ಹಬ್ಬದ ದಿನವಾಗಿರುತ್ತದೆ, ಅಂದು ಎಲ್ಲರೂ ಸಮವಸ್ತ್ರವನ್ನು ಧರಿಸಿ ನಾವೆಲ್ಲರೂ ಒಂದೇ ಎಂಬ ಭಾವದಿಂದ ವಿಘ್ನವಿನಾಯಕನನ್ನು ನಮಿಸಿ ನಂತರ ನಮ್ಮ ಪ್ರಧಾನ ಪೋಷಕರಾದ ಶ್ರೀಮತಿ ಕಮಲಮ್ಮ ಮತ್ತು ಶ್ರೀ ಸಿ.ವಿ. ವೆಂಕಟರಾಯಪ್ಪನವರ ಸಮಾಧಿಗಳಿಗೆ ಪೂಜೆಯನ್ನು ಸಲ್ಲಿಸಿ ತದನಂತರ ಎಲ್ಲಾ ಸಂಸ್ಥೆಯ ಸಿಬ್ಬಂದಿ ವರ್ಗದವರು ತಂಡೋಪತಂಡವಾಗಿ ಪುಷ್ಪ ಮಾಲೆಯನ್ನು ಅರ್ಪಿಸಿ ಅವರಿಗೆ ಗೌರವಾರ್ಪಣೆಯನ್ನು ಸಲ್ಲಿಸುತ್ತಾರೆ. ಆ ಸಮಯದಲ್ಲಿ ಭಗವದ್ಗೀತೆ, ಬೈಬಲ್ ಹಾಗೂ ಖುರಾನ್ ಪಠವನ್ನು ಮಾಡುವರು ನಂತರ ಎಲ್ಲರೂ ನಮ್ಮ ಒಳಾಂಗಣ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಮನೋರಂಜನೆಗಾಗಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮವು ನಮ್ಮ ಅಧ್ಯಕ್ಷರ ಪ್ರೇರಣಾದಾಯಕವಾದ ಹಿತನುಡಿಗೊಳೊಂದಿಗೆ ಮುಕ್ತಾಯಗೊಳ್ಳುತ್ತದೆ.



ದಸರಾ



Blood Donation: The most valued service to Mankind.

“ The gift of blood is the gift of life, There is no substitute for human blood. Blood can not be manufactured, it can only come from generous donors.”

Blood donation is a major concern to the society as donated blood is life saving for individuals who need it. Blood donation is harmless and safe in the body, Rather it is a social responsibility. Voluntary blood donors are corner stone of a safe and adequate supply of blood. Therefore the most generous and biggest ever contribution to mankind is blood donation .

A Mega blood donation camp was organized in CVV Campus in association with Youth Red cross wing on 25th July 2019 . The event started with inaugural function presided by Sri S.H Koraddi Prl District and Sessions Judge Chickballapur, , Mr Anirudh Shravan Deputy Commissioner, Chickballapur, Mr Guru Datt Hegade ,CEO of Chickballapur and Our Beloved Chairman Mr Naveen Kiran, Smt Nirmala Prabhu, Trustee, KV and PE Trust . The camp was opened to public from age groups of 18 to 60 years of age and individuals who have not donated blood in the last 6 months. The drive saw over **924** units. Staff members and students of various institutions of KV and PE TRUST, well wishers of beloved chairman, many young donors come forward for this cause. They were given refreshment and donor certificate by the Red cross.

The main objective of our beloved chairman is to give a gift of life and be the reason of smile to many faces. Community service is the core mandate of our chairman and there cannot be a better service to humanity than saving some one's life through blood donation.

Our institute works on a diverse range of social issues including Blood Donation, distributing fruits to patients of Government hospital Chickballapur and distributing cloths to students of Gurukulashram.



International Yoga Day 2019 Celebration


Theme of the year- Yoga is an ancient art that keeps your mind, body and soul in peace. The International yoga day is celebrated annually on June 21 to raise global awareness about the benefits of the ancient Indian practice. It come with a different theme every year.

We celebrated International yoga day in our KVT Polytechnic on 21 st June 2019. This session had covered Basic asanas ,pranayama and techniques under the guidance of Mr Magadih, Patanjali seva samiti, Chickballapur. Everyday fitness routine makes us stronger, happier-physically and mentally. Our staff actively participated in this event.



IOT Workshop

The Mobile making and IOT workshop took place on 14 th and 15 th Feb 2019 in our college campus. This workshop is organized by Technologies Global Pvt Ltd, Bangalore for fourth sem E&C,CS,ME and MC of around 100 students participated. Workshop provides an industrial exposure to students, in order to develop technical skills and hands on practice. So that students readiness to meet the industrial needs. It also transforms the theoretical knowledge of the students to a practical approach. At the end they were awarded with certificates.



Nanotechnology in agriculture



Balakrishane Gowda J
SGL/ME

Nanotechnology devices and tools, like nano capsules, nano particles and even viral capsids, are examples of uses for the detection and treatment of diseases, the enhancement of nutrients absorption by plants, the delivery of active ingredients to specific sites and water treatment processes. The use of target-specific nano particles can reduce the damage to non-target plant tissues and the amount of chemicals released into the environment.

The potential of nanotechnology in agriculture is large, but a few issues are still to be addressed, such as increasing the scale of production processes and lowering costs, as well as risk assessment issues. In this respect, particularly attractive are nano particles derived from biopolymers such as proteins and carbohydrates with low impact on human health and the environment. For instance, the potential of starch-based nano particles as nontoxic and sustainable delivery systems for agrochemicals and bio-stimulants is being extensively investigated.

In recent years, agricultural waste products have attracted attention as source of renewable raw materials to be processed in substitution of fossil resources for several different applications as well as a raw material for nano material production. Nano composites based on biomaterials have beneficial properties compared to traditional micro and macro composite materials and, additionally, their production is more sustainable. Many production processes are being developed nowadays to obtain useful nano composites from traditionally harvested materials.

From a commercial perspective, existing agro-chemical companies are investigating the potential of nanotechnologies and, in particular, whether intentionally manufactured nano-size active ingredients can give increased efficacy or greater penetration of useful components in plants. However, the nano-size so far did not demonstrate to hold key improvements in products characteristics, especially considering the interest of large scale production and the costs involved in it.

Some specific nano-products for the agricultural sector have been put on the market by technology-oriented smaller companies, like soil-enhancer products that promote even water distribution, storage and consequently water saving. However, the commercial market application of these products is so far only achieved at small scale, due to the high costs involved in their development. These costs are normally compensated by higher returns in the medical or pharmaceutical sectors, but so far there are no such returns in the agricultural sector. Research continues in the commercial agro-chemical sector to evaluate potential future advantages.

Agricultural Automation Trends in 2019

Badrinath K.R.

SGL, E&C

1. Smart Irrigation Systems

The major problem in Indian Agriculture with respect to irrigation is Rainfall and Water availability which has huge imbalance. Demand for water is increasing rapidly because of which there is need to save water and use the water efficiently to get productive yield , Smart Irrigation Systems comes into picture. The Water Level Controllers, Cyclic Timers , Auto Start Units for Submersible Pumps which control and monitor the activity of Irrigation plays a major role in saving water effectively.

2. Smart Sensors and Weather Tracking

Rapid growth in electronics and computer science has paved a major growth in Agricultural Automation. The Smart Sensors helps in recording the moisture and nitrogen levels which helps the farmers to choose perfect crop based on the soil fertility statistics and irrigate the land at the right time which avoids wrong investment on crops. Weather Tracking applications are booming in the Agricultural Market which helps in predicting the Rain, Wind Speed and Direction which helps in pre-planning and avoid loss of crop.

3. Farming and Robotics

Much like using robots and artificial intelligence in other industries, robotics within agriculture would improve productivity and would result in higher and faster yields. Such robots like the spraying and weeding robots recently acquired by John Deere can reduce agrochemical use by an incredible 90%. Other startup robotics companies are experimenting with laser and camera guidance for identifying and removing weeds without human intervention. These robots can use the guidance to navigate between rows of crops on its own, reducing the manpower behind it. Other companies are creating plant-transplanting robots that add a new level of efficiency to traditional methods and finally, automation is being tested for fruit-picking and nut harvesting, something that has always seemed to be too delicate for robotics in the past.

4. RFID Sensors and Tracking

After crops are harvested, RFID sensors can be used to track food from the field to the store. The end user, or the consumer, will be able to follow a detailed trail about the food they consume from the farm it came to the location where it was purchased. This technology could increase trustworthiness for manufacturers and their responsibility to provide fresh produce and goods.

5. Machine Learning and Analytics

Perhaps one of the most innovative pieces of the digital transformation is the ability to use machine learning and advanced analytics to mine data for trends. This can start way before the planting of the seed, with plant breeders. Machine learning can predict which traits and genes will be best for crop production, giving farmers all over the world the best breed for their location and climate.

AN IDEAL TEACHER

A good teacher teaches,
A better teacher demonstrates,
The best teacher inspires



K.N. SRINIVASAPPA
SGL/E&C DEPT. KVTP

As we all know that teaching is a noble profession. So, if you want to become a teacher be a teacher by choice not by chance.

An ideal teacher is a real student, because he never stops learning, reading, writing and acquiring more and more knowledge.

An ideal teacher knows that knowledge is virtue. He tries to make his students virtuous. He tries to enlighten the minds of the students on every subject.

An ideal teacher tries to be perfect in his behavior and character because he knows that he can better influence the students by his own examples than by preaching alone. He possesses an unblemished moral character. He works hard and inspires the students also to work hard in their life. He teaches the students the principles of punctuality discipline and efficiency by his own examples.

An ideal teacher is just and fair minded person. He teaches his students the noble virtues of life. He tells his students to shed superstitions and ignorance. He makes his students the real seekers of truth and knowledge. He wants the students to serve their nation and sacrifice their narrow interests for the sake of their motherland. Thus, an ideal teacher is a great asset to his nation.

An ideal teacher knows the difficulties of his students and tries to remove them. He is just like a friend, philosopher and guide to his students. If a student is weak in his studies, he helps him. And if a student is intelligent, he encourages him to gather more and more knowledge. He inspires the students by his personal example. He is just like a fatherly figure for the students. He does not make any discrimination among his students on the basis of caste, colour, creed or race.

According to plato. "A teacher is a doctor of the mind. He removes the ignorance from the minds of the students and inculcates knowledge in them".
Finally "An ideal teacher is not a king but a king maker".

An Act of Compassion

B.V. MANJULA
HOD E&C Dept.

I once came across the following story of a couple, William Waldorf Astor and Nancy Astor:

On a stormy night, an elderly couple looking for a room stopped at a small hotel. The young clerk at the desk informed the couple that all the rooms of the hotel were booked and that not a single room was available that night because of an international conference. However, seeing their plight the young clerk decided not to let them go out in the bad weather and offered them the use of his own room. The couple was reluctant as this would cause great inconvenience to the young clerk. "Where are you going to sleep young man, if you offer your room to us?" asked the old man. "Oh, I am young and single. I can sleep in the reception area at night. I insist that you accept my offer as I cannot let you go out in this storm." The couple were obliged to accept the offer and the next day the old man, after having expressed his gratitude, offered a handsome reward to the young man. "Please do not embarrass me with the offer of money as it is not ethical or legal for me to accept money for my room. I didn't give my room expecting any monetary compensation. I just wanted to be of some help to you."

This simple story of kindness really struck me and helped me to understand what compassion truly means. Compassion arises out of a pure heart that does not differentiate between human beings on any basis. It gives without expecting anything in return. Compassion is love in action. A heart filled with love feels for every being of the universe. In the above story, the elderly couple was really touched by the words of the young clerk. They realized that offering money would be an insult to such a noble act. A deserving reward would be to do something for him that would touch his heart.

Can you imagine what a different world it would be if there were more humans like the young hotel clerk? However, more often than not, we are plagued by our complexities and tendencies of greed, desires, selfishness and ignorance. We ignore the fact that with true love the world can be a happier place to live in. We may find success in the material world but that does not necessarily translate into happiness. Happiness is achieved when we look within and discover that it resides in the natural state of a loving heart.

Often when a compassionate heart touches another, it receives an act of compassion in return. In the above story, the elderly couple reciprocated the young man's gesture by offering him the manager's position at one of the world's biggest hotels to show their appreciation. This may be a more material example, but it explains that kindness is returned by kindness. A compassionate heart has the power to transform any human being. In the fairy tale of Beauty and the Beast, the Beast is transformed into a prince only through the love of the princess.

Love teaches a human being to give everything of himself, so when a human being learns to love, he learns to give. As more and more people change in this way, a silent revolution takes place, making the world a better place to live in.

The Impulse of Youth

GANGAMMA M,
HOD Department of Computer Science

The human civilization has evolved over centuries. Each generation comes up with its set of ideas and opinions and contributes towards the development of the society. The youth today possesses talent and potential however it can also be termed as impulsive and impatient. Modern youth or the youth of today is quite different from that of the earlier generations. There has been a drastic shift in the ideologies and culture of the youth. This has had both positive and negative repercussions on the society. Now, while they may seek the word of advice from their elders they do not want to be guided by them at every step. These people want to do everything instantly and often get easily angered when things don't go their way. Youth are the hope of tomorrow. They are one of the most energetic segments of the nation and thus there are high hopes from them. With the right mindset and ability the youth can contribute towards the development of the nation and take it forward.

The youth these days have become so engrossed in their mobile phones and social media that they have forgotten that there is a life outside of it too. The youth of today is self obsessed and wants to show off anything and everything he does by way of social media. Instead of enjoying the moment, they want to show how happening their life is. It seems like no one is really happy but each one wants to prove to the other that his life is extremely joyful. All in all, technology is taking the youth far from nature.

While there have been several advancements in the field of science, technology, mathematics, architecture, engineering and what not, we cannot deny the fact that the crime rate has also increased over the time. Today, there is more violence in the world than ever and a major part of it is attributed to the youth. . The future of a country is dependent on its youth. Thus, a lot of emphasis should be given on nurturing the children in the right way so that they turn into a responsible youth. Youths provide the driving force to a nation and contribute to its economical and social progress. Role of youths in nation building is very important and without the contribution of youths a nation can never progress.

Factors that Promote Crime among Youth

There are several factors that push the younger generation to commit crime. Here is a look at some of these:

Lack of Education , Unemployment, Dissatisfaction towards life, Growing Competition

Empowerment of Youth in India

The government of India also aims at youth-led development. Youth must play an active role in the growth and development of the country. In order to encourage and empower the young minds, the government of the country has launched the National Youth Policy. This is aimed at channelizing the potential of the youth in the right direction that would in turn help in strengthening the nation as a whole.

Several education programs have also been launched to ensure that every child in the country gets education. The government of India does not make gender discrimination. With the intent to empower the girls in the country, the government has launched the Beti Bachao, Beti Padhao program.

The Department of Youth Affairs is also actively involved in the empowerment of the youth. It has launched several initiatives for enhancing the leadership qualities and other skills of the youth in the country.

How to Grow Responsible Youth?

There are mainly two types of people in this world – those who act responsibly and follow the set norms and others who question the norms and act irresponsibly. While there is nothing wrong with questioning the norms based on logic however acting irresponsibly is not acceptable. The youth today has a lot of potential and it is the duty of the parents and the teachers to direct their creativity and caliber in the right direction. Here are a few things you can do to raise responsible youth:

1. Begin Early

Do not wait for your child to turn 10 or enter teenage before you begin teaching them moral values or start assigning them tasks. Begin this when they are still toddlers. They must learn how to behave in public, how to carry out different tasks and other stuff from an early age itself. Of course, keep their age in mind while teaching them anything or getting stuff done from them.

2. Inculcate Moral Values

It is important for you to teach your kids what is right and what is wrong. Give them moral lessons from time to time depending on their age. Also let them know the consequences of bad behavior or actions.

3. Allow them to Help

Allow your kids to help you rather than pampering them all the time. Assign small tasks such as helping you set the dinner table or segregating fruits and vegetables or placing the toys at the right place. This instills them with a sense of responsibility and makes them ready to take on bigger responsibilities in life.

4. Appreciate

Appreciate the good your kids do. This will encourage them to inculcate good manners and do good deeds over and over again and these will finally embed in their behavior. Do not make it a practice to reward them every time.

5. Be Easy

As you instruct them with what is right and what is wrong, give them moral lessons and assign tasks, do not be too harsh on them. You need to understand that there may be times when they may not come up to your expectations and that is alright.

Conclusion

The Indian government has launched various programs to ensure that every child in the country gets education. The first step towards building strong youth is to impart education. Blinded by the glamour of the west, the youth of India does not realize how rich our Indian culture has always been. While it is good not to tie yourself down to superstitions, one must inculcate the good our culture has to offer. Likewise, technology must be used to enhance one's life. We should not become its slave. It is the duty of the parents to nurture their children and help them become good human beings. Teachers also play a major role in building the youth of the nation. They must take their responsibility seriously. By nurturing honest and committed individuals they are building a strong nation.

The contributions of Indians in the field of Mathematics and Science

C.V.Parvathi.
HOD Science Department

India is the sacred land of sages, who had the knowledge of Science, Mathematics and Astrology. Here is the simplified list of Indians who contributed their knowledge of technology, mathematics and Science to the world.

Aryabhatta(476-550A.D) :-

He worked on the place value system using to signify the numbers. His famous works are "Aryabhatiya" which covers arithmetics, algebra, plane and spherical Trigonometry. The "Arya Siddhanta" has a lot of work on astronomical computation. He also worked on the approximation for "Pi" (π) and he also stated the ratio of circumference to diameter on the concept of sine. He is the first person to say that the Earth is spherical in shape and it revolves around the Sun. He also gave the concept of "zero", stated the correct number of days in a year that is 365 days and also pointed out eclipses both lunar and solar. For his extraordinary works in Mathematics and astronomy, India's first satellite was named Aryabhatta.

Brahmagupta(598-668A.D)

The most significant contribution of Brahmagupta was the development of "zero", which was given by the Aryabhatta who was the mathematician and astronomer who wrote many important works on the mathematics and astronomy. He was the first to use zero as a number. He also gave four methods of multiplication. He also gave the following formula used in G.P for Series $a(r^{n-1})/r-1$ and also area of cyclic quadrilateral with four sides a, b, c, d .

Bhaskaracharya(598-668A.D)

He was born in Bijapur in Karnataka. His main work was "Siddhant Shiromani" is divided into four parts called Lilawati- Study of arithmetics, Bijaganit- Study of algebra, Grahaganit - Mathematics of planets, Goladhyaya- Study of spheres. He also introduced surds, permutations, combinations and the Sine formula.

Shridhar Acharya:-(870-930A.D)

He was an Indian mathematician first to give a formula for solving quadratic equation : $x = \frac{-b \pm \sqrt{b^2 - 4ac}}{2a}$. He gave an exposition on the "Zero" he wrote if zero is added or subtracted to any number the number remains unchanged if zero is multiplied to any number the product is zero.

Satyendra Nath Bose:-(1894-1974A.D)

He is known for his collaboration with Albert Einstein. He is best known for his works on quantum mechanics in the early 1920's.

Srinivasa Ramanujan(1887-1920)

He made the extraordinary contribution to the mathematical analysis, number theory, infinite series and continuous functions by the age of seventeen. He had conducted his own mathematical research on BERNOULLI numbers and the Euler's constant. He discovered theorems of his own. He independently sent 120 theorems to the professor Hardy of Cambridge. As a result he was invited to England. Ramanujan said that 1729 is the smallest number which can be written in the form of sum of Cubes of 2 numbers in two ways, i.e. $1729 = 9^3 + 10^3$. Since then the number 1729 is called Ramanujan number. His birthday on 22 December is celebrated as "Indian Mathematics Day".

Sharanagathi

B.V. MANJULA
HOD E&C Dept.

You will love this..

Everyday Krishna would visit the garden and say to all the plants, "I love you".

The plants were very happy and responded saying "Krishna, we love You too".

One day Krishna rushed quickly into the garden very alarmed.

He went to the bamboo plant and the bamboo plant asked, "Krishna, what's wrong?"

Krishna said "I have something to ask you, but it is very difficult".

The bamboo said "Tell me: if I can, I will give it to you".

So Krishna said "I need your life. I need to cut you".

The bamboo thought for a while and then said "You don't have any other choice. You don't have any other way?"

Krishna said, "No, no other way".

And it said "OK" and gave himself up.

So Krishna cut the bamboo and made holes in it, and each time, he carved the holes, the bamboo was crying in pain ...

Krishna made a beautiful flute out of it and this flute was with him all the time.

24 hours a day, it was with Krishna. Even the Gopis were jealous of the flute.

They said, "Look, Krishna is our Lord, but yet we get to spend only some time with him.

He wakes up with you, He sleeps with you, all the time you are with him".

Gopis asked the bamboo, "Tell us your secret. What secret do you have, that the Lord treasures you so much?"

And the bamboo said "The secret is that, I gave myself up, and he did whatever was right for me, in the process I had to undergo a lot of pain.

And the Lord does whatever he wants with me, whenever he wants with me and however he wants with me. I have just become His instrument".

So this is complete surrender: where God can do whatever

He wants with you, whenever He wants, as He wants.

Trust Him completely and have faith in Him and Always Know.. that you are in His Hands ... What can go wrong ??

This is Sharanagathi.....

Go Green before it is too late

R INDIRA

Selection Grade Lecturer

Nature provides a free lunch, but only if we control our appetites – William Ruckelshaus
Although all of us know environment saving tips but still when it comes to play our part quite a large number among us don't care about it. We have come up with few tips which we can easily follow during our stay at KVT Polytechnic Campus.

- Print documents only if necessary. Always use both sides of paper. Make it your default setting.
- Serve yourself only how much you can eat in mess.
- Use recycled paper notebooks.
- Use cloth bags for shopping and avoid polythene bags.
- Switch off your laptops in night.

Switch off your room light and fans while going to classes.

If you no longer need something that might be useful to so

- Else, try to donate the goods rather than throwing away
- Don't leave laptops or any appliances in standby mode
- Consume 40% full load power while in stand by mode.
- Don't be abdicious to trees and plants around you. Adopt a tree in your area

and water it regularly.

.Just Remember, Re-use and Recycle should be in mantra in each one's life for Green Living.

Three things about India, that no other country has

UMA.G.S. BE ELECTRICAL

Selection Grade Lecturer.

The three unique things about India are:-

- India has the Largest number of free voters on the planet!
- Some 900 million people are eligible to vote and approximately 600 million of them exercised their voting rights in the just concluded 2019 Loksabha election. This is unprecedented in history, to have this many people freely and without violence exercise their rights to appoint leaders.
- India fights on the highest battle fields on earth! Mountain warfare troops routinely operate above 19,000 feet and Point Sonam at 21000 feet is the highest helicopter landing zone in the world.
- India is the only place in the world where both Lions and Tigers exist. The Gir forest Lion and Royal Bengal Tigers, both live on the subcontinent. India has made notable strides in preserving and even increasing the number of these apex predators so their future seems to have stabilized. Currently Lions look set to exceed 600 and the Tigers are on set to cross the 300 mark by the time, the next official survey rolls around. Kudos to India for these conservation efforts.

There are many more but I'll end with one bonus fact.

The Indo-Pakistan boundary running for some 1200 miles through the Thar Desert can be seen at night from low earth orbit due to all the security lighting .NASA published the first picture basck in 2011.

Yoga for inner well-being

S.Sarada.

H.O.D Mechanical

Yoga is derived from the Sanskrit root 'Yug', meaning 'to join' or 'to yoke' or to unite'. As per yogic scriptures the practice of yoga leads to the union of individual consciousness with that of the Universal Consciousness, indicating a perfect harmony between the mind and body, Man and Nature. Yoga does not adhere to any particular religion, belief system or community. It has always been approached as a technology for inner well being.

Most people in the west and also in India confuse Yoga with Hatha Yoga, the system of bodily postures. Hatha Yoga can be considered as the first step of Yoga, practicing which prepares the body for further processes like breathing, mind and inner consciousness which ultimately unites with universal consciousness. Followers of yogic tradition focus on expanding spiritual energy using breathing methods and mental focus.

The branches of Yoga are,

Hatha Yoga: Designed to prime the body and mind.

Raja yoga: Involves meditation and strict adherence to a series of disciplinary steps known as the eight limbs of yoga.

Karma yoga: A path of service aims to create a future free from negativity and selfishness.

Bhakti yoga: Aims to establish the path of devotion, a positive way to channel emotions and acceptance and tolerance.

Jnana yoga: A branch of yoga that is about wisdom and developing the intellect through study.

Approaching yoga with a specific goal in mind can help a person decide which branch to follow. In yoga chakras are the pools of energy in our body which contribute to a human's well being. When energy becomes blocked in chakra, it is said to trigger physical, mental or emotional imbalances that manifest in symptoms such as anxiety, lethargy or poor digestion. Through Yoga practice these chakras can be cleaned to achieve the peace with the self.

There are seven major chakras, each with their own focus:

Muladhara (root) chakra: This chakra is based on being physically aware and feeling comfortable in many situations.

Svadhithana (sacral) chakra: This chakra deals with the feeling. If open, feeling is released with liberty.

Manipuraka (solar plexus) chakra: This chakra encircles confidence. When open, you should feel in control and have a good feeling of dignity in yourself.

Anahata (heart) chakra: This chakra is about love and caring. When open one seems to be compassionate and friendly.

Visuddhi (throat) chakra: This chakra is based on self expression and communication. When this chakra is open, expressing yourself is easy.

Ajna (third eye) chakra: This chakra deals with insight. The third is believed to reveal insights about the future.

Sahasrara: The “thousand petalled “or “crown “chakra represents the state of pure consciousness. This chakra is located at the crown of the head and the color white or violet. It involves matters of inner wisdom.

Real happiness comes when a person achieves the actual goal of Yoga, which is optimum physical, mental and spiritual well being. This inner happiness shines through your eyes, your expression and your attitude towards others. It is what makes you truly beautiful regardless of your age, your clothes or your looks.

ಮೊಬೈಲ್ ಬಳಕೆಯಿಂದ ಯುವಜನತೆಯ ಮೇಲೆ ಪರಿಣಾಮಗಳು

ಆರ್.ಎನ್.ಜಯದೇವ

ಪ್ರಥಮ ದರ್ಜೆ ಸಹಾಯಕ

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಮೊಬೈಲ್ ಫೋನ್‌ನ ಬಳಕೆ, ಅದರಲ್ಲಿಯೂ ಯುವಜನತೆಯಲ್ಲಿ ಹೆಚ್ಚಾಗುತ್ತಿದೆ. ಯುವಕ ಯುವತಿಯರಲ್ಲಿ ಮೊಬೈಲ್ ಇಲ್ಲದೆ ಜೀವನವೇ ಇಲ್ಲದಂತಾಗಿದೆ. ಇವರ ದೈನಂದಿನ ದಿನಚರಿ ಪ್ರಾರಂಭವಾಗುವುದೇ ಮೊಬೈಲ್‌ನಿಂದ ಎಂದರೆ ಅತಿಶಯೋಕ್ತಿಯೇನಲ್ಲ. ಆಧುನಿಕ ಮೊಬೈಲ್‌ಗಳಲ್ಲಿ ಕೆಲವು ಅಪ್ಲಿಕೇಷನ್‌(APPS)ಗಳ ಬಳಕೆಯಿಂದ ಅವುಗಳು ಚಟಕ್ಕೆ ಕಾರಣವಾಗುತ್ತಿವೆ. ಉದಾ:- ಗೇಮ್ಸ್ , ವಾಟ್ಸ್‌ಪ್ , ಫೇಸ್ ಬುಕ್ , ಚಾಟ್ ಇತ್ಯಾದಿ. ಇದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತದೆ. ಮೊಬೈಲ್‌ನ ಹೆಚ್ಚು ಬಳಕೆಯಿಂದ ವಿದ್ಯಾರ್ಥಿಗಳು ಹಾಗೂ ಯುವ ಜನತೆಯು ಮೊಬೈಲ್ ವ್ಯಸನಿಗಳಾಗಿ ಅವರ ಮತ್ತು ಅವರ ಕುಟುಂಬದವರ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ಏಕೆಂದರೆ ಅವರು ವ್ಯಸನಿಗಳಾದಾಗ ಅವರು ಸಾಮಾನ್ಯವಾಗಿ ತಮ್ಮ ಕೋಣೆಗಳಿಂದ ಹೊರಗೆ ಬರುವುದಿಲ್ಲ ಮತ್ತು ಕುಟುಂಬದವರೊಂದಿಗೆ ಸಂವಹನ ನಡೆಸಲು ನಿರಾಕರಿಸುತ್ತಾರೆ. ಅಲ್ಲದೆ ಅವರಿಗೆ ಮನೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಿದಲ್ಲಿ ಮನೆಯಲ್ಲಿ ಬೇರೆ ಏನೂ ಇಲ್ಲ, ಶೂನ್ಯ ಎಂದೆನಿಸುತ್ತದೆ.

ಆಧುನಿಕ ತಂತ್ರಜ್ಞಾನದಿಂದ ಕೂಡಿದ ಮೊಬೈಲ್‌ಗಳು ಹೊರಸೂಸುವ ವಿಕಿರಣದಿಂದಾಗಿ ಯುವಜನತೆಯ ಕಣ್ಣಿನ ದೃಷ್ಟಿಯನ್ನು ಹಾಳು ಮಾಡುತ್ತವೆ. ಮೊಬೈಲ್ ಬಳಸುವಾಗ ವಿಚಿತ್ರ ಭಂಗಿಗಳಲ್ಲಿ ಬಳಸುವುದರಿಂದ ಸ್ವಾಭಾವಿಕ ಭಂಗಿಯನ್ನು ಶಾಶ್ವತವಾಗಿ ಮರೆಸಿ ದುಷ್ಪರಿಣಾಮ ಬೀರಬಹುದು. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಸಮಯದಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾದಾಗ (ಕರೆ , ವಾಟ್ಸ್‌ಪ್ , ಫೇಸ್ ಬುಕ್ , ಚಾಟ್ ಇತ್ಯಾದಿ.) ಏಕಾಗ್ರತೆಯ ಕೊರತೆಯಿಂದ ವಿದ್ಯಾರ್ಜನೆ ಕುಂಠಿತವಾಗುವ ಸಾಧ್ಯತೆ ಹೆಚ್ಚು.

ಆದ್ದರಿಂದ ಯುವ ಜನತೆಯು ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಬಳಕೆಯನ್ನು ಅತ್ಯುತ್ತಮವಾದ ಸಂಪರ್ಕ ಮಾಧ್ಯಮವಾಗಿ ಬಳಸುತ್ತಾ ಮೊಬೈಲ್‌ನಲ್ಲಿ ಉಳಿದಂತೆ ಲಭ್ಯವಿರುವ ಎಲ್ಲಾ ಇತರೆ ಸೌಲಭ್ಯಗಳನ್ನು ಮಿತವಾಗಿ ಬಳಸಿ ಮೊಬೈಲ್‌ಗಳ ಸದ್ಬಳಕೆಯಿಂದ ಆಗುವ ಉತ್ತಮ ಪ್ರಯೋಜನಗಳಿಂದ ಯುವ ಶಕ್ತಿಯು ದೇಶದ ಸದೃಢ , ಪ್ರಗತಿಪರ , ಅಭಿವೃದ್ಧಿಪಥದಲ್ಲಿ ಸಾಗುತ್ತಾ ಭಾವಿಭಾರತ , ಬೃಹತ್ ಭಾರತ , ಭವ್ಯ ಭಾರತದ ಕನಸನ್ನು ನನಸಾಗಿಸುತ್ತ ಪ್ರಗತಿಪರ ರಾಷ್ಟ್ರಗಳ ಸಾಲಿನಿಂದ ಪ್ರಗತಿ ಹೊಂದಿದ ರಾಷ್ಟ್ರವೆಂದು ನಿರೂಪಿಸಲು ದೇಶದ ಯುವಶಕ್ತಿ ಶ್ರಮಪಟ್ಟು ದುಡಿದು ಸಾರ್ಥಕತೆಯನ್ನು ಮೆರೆಯಬೇಕು.

The Most Interesting Facts About Human Behaviour.

**UMA.G.S. BE ELECTRICAL
Selection Grade Lecturer.**

Here are a few facts, that'll blow your mind:

- In low self-esteem people, there is a habit of insulting others. They also have a high probability of being suffering from anxiety and depression.
- People's behavior and likes improve when they know that someone is watching them.
- The anger behind people towards their sensitive behavior can be a flowing factor. It also snatches the power to think for right and wrong.
- People with close friends are more likely to be fat. Obesity is contagious and the people around you influence your behavior.
- Lying is a difficult task and lying requires more mental effort. To plot a lie well, you need to be a creative, great actor and a great writer.
- The high level of testosterone in people give them the pleasure of other people's anger, and they can put you in an awkward position to get angry for your happiness.
- People start believing in the principles of conspiracy when they do not control, what is happening.
- We all have different fears. A person cannot be afraid to jump from a parachute but his boss.
- We all deal with boredom in different ways. Some people enjoy watching TV – series, but some people like to do meaningful things in addition to entertainment to improve their lives.
- People repent for quick decisions, which can be the result. Repentance is due to the fast process involved in making decisions, not the decision was taken.
- Many options confuse people. It makes this decision complicated. More people leave things when they have to go through a lot of mental calculations to make a single decision.
- People compare themselves with others and focus only on things that make them look great and best.
- Presence can deceive people. It reflects maturity and physical attraction. It plays an important role because people rely on attendance.
- People speak and think negative about others to increase their confidence and they believe that their views are right and logical.

Importance of greenery

G. Raviraja urs
SGL/ME

“Without plants, the environment and human life on this earth cannot exist”

In the recent times the role of Greenery in the promotion of universal peace has been identified and it is happy thing to observe much is going on to restore the greenery as an antidote to the damaged environment. The damaged environment has already started its catastrophic results in the form of Global warming which is the very block of every development around the world. So it is **the crucial time to find a tool to battle against it**. Otherwise universal social unrest prevails in many forms to root out the life on this planet, **all caused by the human faults** only.

Global warming is the prime block to the nations causing much damage to the environment and it can be checked by means of enriched greenery. In this process Greenery, water and soil play the vital role to sustain the planet and we have to pay much attention to preserve these core components of the sustainable development. These three components are inseparable from the life of a man. The man is the unit of the nation and his raise or fall reflects his nation. Richer the man, the richer the nation.

It is right time for a reformer or social servant to act for the restoration of peace on the planet. As a tool of its restoration, the role of Greenery and water plays the prime role. The greenery and water restores the life of the soil. The community is the unit of any society where social unrest begins. Its life cannot be separated from greenery and water. Greenery and water are the two very basic components that affect any society or the nations. So it will be wise thing to start a move from the community to make it rich in greenery and water. Little drops of water and little seeds make mighty oceans and dense forests. So the community development is the key for the successful project by means of greening activities. Its positive results have no boundaries as the nations have.

So Students and social workers who wishes to serve this planet should start his work in the community by restoring greenery that causes timely rains to produce adequate water, food and clothing, the very basic needs of any community. To provide the source of Greenery one should start a central nursery with the indigenous plants. It should provide the plants of Back Yard Horticulture, Kitchen Garden and agro forestry.

“Earth is called a green planet due to the presence of plants on it.”

Future Automobiles

N NANJE GOWDA
Sgl/Automobile Engg

Autonomous Vehicle -- Let's just get this one out of the way. Note I didn't say *fully* autonomous vehicle. Why? Because it will take more than 5 years before a car can drive anywhere, at all times, without human oversight. But by 2020 we'll have cars capable of being fully autonomous in certain circumstances, most likely rural interstates with minimal variables (and no inclement weather). Think early days of cruise control.

Driver Override Systems -- This relates to autonomous technology, but it's different because it's the car actively disregarding your commands and making its own decisions. We've already got cars that will stop if you fail to apply the brakes. But by 2020 cars will apply the brakes even if the driver has the gas pedal floored. The rapid increase in sensor technology will force a shift in priority, giving the car final say -- not you.

Biometric Vehicle Access -- The switch we've seen in recent years from keys to keyless entry and start will be followed by a switch to key-fob-less entry and start. You'll be able to unlock and start your car without anything more than your fingerprint (or maybe your eyeball, but fingerprint readers are more likely than retina scanners). Sound a lot like the latest form of cell phone security? It should, because it's exactly the same concept.

Comprehensive Vehicle Tracking -- Insurance companies, and some state governments, are already talking about fees based on how many miles a person drives. By 2020 insurance companies will offer a reduced rate for drivers that agree to full tracking of their behavior. I'm hopeful this technology remains voluntary, but do I foresee a likely future where insurance companies will *require* comprehensive driver tracking? Sadly, yes.

Remote Vehicle Shutdown -- This technology already exists, with OnStar leveraging it regularly. In recent years the telematics company has shut down hundreds of stolen cars, ending police chases quickly and with little drama (though most drivers still don't know it can be done, even drivers with OnStar...). By 2020 remote vehicle shutdown will enter the social consciousness, negatively impacting nightly news ratings everywhere.

Active Health Monitoring -- Ford Motor Company has previewed the idea of seatbelt or steering wheel sensors that track vital statistics, though the rapid development of wearable technology means most cars will just wirelessly pair with these devices (think cell phone for your body). Combine this with basic autonomous technology and you've got a car that can pull over and call paramedics when the driver has a heart attack.

ಪ್ರಕೃತಿ ಮಾತೆಯ ಮುನಿಸು

ಮಳೆ ಬಂತು ಮಳೆ ಬಂತು
ಇಳಗೆ ಇಳಿದ ಮಳೆ ತಂಪು ತಂತು.
ನಾಡಿಗಲ್ಲಾ ಸಂಭ್ರಮ ಸಂಭ್ರಮ ತಂತು
ಪ್ರಕೃತಿ ಮಾತೆಗೆ ಮನಸು ಜೈ ಅಂತು.

ಅಬ್ಬಾ ಬಿರುಸಾದ ಗಾಳಿ
ಬಲು ರಭಸವಾದ ನೀರು
ಕಂಡರಿಯದ ನೀರಿನ ಪ್ರವಾಹ
ನೋಡುತ್ತಲೇ ಸೂರು ಇಲ್ಲವಾಯಿತು

ಮನೆ ಮಠ ಕೊಚ್ಚಿ ಹೋದವು
ಪ್ರೀತಿಯ ಪಶುಗಳು ತೇಲಿದವು
ಒಡವೆ ವಸ್ತ್ರಗಳು ಕಾಣದಾದವು
ದವಸ ಧಾನ್ಯ ಮುಳುಗಿ ಹೋದವು

ನಾವೆಲ್ಲಾ ಕ್ಷಣಾರ್ಧದಲ್ಲಿ ನಿರ್ಗತಿಕರಾದೆವು
ನೆಲೆಯೆ ಇಲ್ಲದ ಪರದಾಟ
ಒಂದೆಡೆ ಮಕ್ಕಳ ಚೀರಾಟ
ನಮ್ಮಗಳ ಗೋಳು ಕೇಳೋರಾರು

ರಕ್ಷಿಸಿತು ಜೀವವ ರಕ್ಷಣಾ ಪಡೆ
ಸಕಾಲದಲ್ಲಿ ನೆರವಾದರು ನಾಡಿನ ಜನ
ಆಶ್ರಯ ಪಡೆದವು ಒಂದೆರಡು ದಿನ
ಸರಕಾರದ ಗಂಜಿ ಗಂಜಿ ಕೇಂದ್ರಗಳಲ್ಲಿ.

ರಕ್ಷಣಾ ತಂಡಕ್ಕೆ ನಾಡಿನ ಜನತೆ
ತುಂಬು ಹೃದಯದ ನಮನ
ಬದುಕಿತಷ್ಟೆ ಬಡ ಜೀವ
ಉಳಿದದ್ದೆಲ್ಲ ನಾಶ ಸರ್ವನಾಶ

ಪ್ರಕೃತಿ ಮಾತೆ ಇಷ್ಟು ಮುನಿಸು ಏಕೆ ??

ಹೆಚ್. ರಾಜಾರೆಡ್ಡಿ

ಮುಖ್ಯಸ್ಥರು

ಆಟೋಮೊಬೈಲ್ ಇಂಜಿನೀಯರಿಂಗ್ ವಿಭಾಗ.

Survive From A Heart Attack

Prakash Babu

Mechanical Department

This is from Dr. Geetha Krishnaswamy, Please give your 2min and read this:-

1. Let's say it's 7:45pm and you're going home (alone of course) after an unusually hard day on the job.
2. You're really tired, upset and frustrated.
3. Suddenly you start experiencing severe pain in your chest that starts to drag out into your arm and up in to your jaw. You are only about five km from the hospital nearest your home.
4. Unfortunately you don't know if you'll be able to make it that far.
5. You have been trained in CPR, but the guy who taught the course did not tell you how to perform it on yourself.
6. **HOW TO SURVIVE A HEART ATTACK WHEN ALONE?**
Since many people are alone when they suffer a heart attack without help, the person whose heart is beating improperly and who begins to feel faint, has only about 10 seconds left before losing consciousness.
7. However, these victims can help themselves by coughing repeatedly and very vigorously. A deep breath should be taken before each cough, and the cough must be deep and prolonged, as when producing sputum from deep inside the chest. A breath and a cough must be repeated about every two seconds without let-up until help arrives, or until the heart is felt to be beating normally again.
8. Deep breaths get oxygen into the lungs and coughing movements squeeze the heart and keep the blood circulating. The squeezing pressure on the heart also helps it regain normal rhythm. In this way, heart attack victims can get to a hospital.
9. Tell as many other people as possible about this. It could save their lives!!
10. A cardiologist says If everyone who gets this mail kindly send it to 10 people, you can bet that we'll save at least one life.
11. Rather than sending jokes, please..contribute by forwarding this mail which can save a person's life....
12. If this message comes around youmore than once.....please don't get irritated.....U need to be happy that you have many friends who care about you & being reminded of how to tackle....Heart attacks....AGAIN...

Top 10 Indian Brilliant Minds In Engineering Field

P.Anil

SGL, Automobile Department

Engineering has been transforming our world and bringing innovation to our lives. Here are some of the greatest engineers and their contributions.

India is fortunate to have top engineers in the world who were/are not only great engineers but great human beings as well. These engineers are among the most prominent in their field of technology.

Sir Mokshagundam Visvesvaraya: He was a notable Indian engineer, scholar, statesman and the Diwan of Mysore from 1912 to 1918. He was also awarded with Bharat Ratna, in 1955. Sir M Visvesvaraya was born on 15 September 1861. He received his primary education in Chikballapur. He earned his Bachelor of Arts from Central College, Bangalore then affiliate of the University of Madras in 1881 and later studied civil engineering at the prestigious College of Engineering, Pune. Engineer's day is celebrated in his memory

Satish Dhawan :

He is known as the father of experimental fluid dynamics research in India. Dhawan was born in Srinagar on 25 September 1920. He graduated his Bachelors degree in Mechanical Engineering. He completed a Master of Science in aerospace engineering from the University of Minnesota, Minneapolis and an Aeronautical Engineering Degree from the California Institute of Technology followed by a double PhD. in mathematics and aerospace engineering. To honour his works in rural education, remote sensing and satellite communications the satellite launch centre at Sriharikota, Andhra Pradesh was renamed the Satish Dhawan Space Centre.

Dr. Avul Pakir Jainulabdeen Abdul Kalam(APJ Abdul Kalam):

He is known as the missile man of India. He also served as 11th President of India from 2002 to 2007. APJ Abdul Kalam was born on 15 October 1931 in Rameswaram on Pamban Island, then in the Madras Presidency. He graduated from the Madras Institute of Technology in 1960. Then he joined the Aeronautical Development Establishment of the Defence Research and Development Organisation (DRDO) as a scientist.

E Sreedharan

He is known as the Metro Man of India. He was a retired Indian Engineering Service (IES). He has done a lot to improve public transport in India. He received his secondary education at Basel Evangelical Mission Higher Secondary School. He completed his Civil Engineering from the Government Engineering College, Kakinada, Andhra Pradesh known as JNTUK.

Raghuram Govind Rajan:

He was the 23rd Governor of the Reserve Bank of India. He was also the chief economist at the International Monetary Fund from 2003 to 2007.

Rajan was born 1963 in Bhopal, Madhya Pradesh. He did his schooling from Delhi Public School and graduated from the Indian Institute of Technology, Delhi with a degree in electrical engineering. After that he acquired a management degree from Indian Institute of Management Ahmedabad. He also received a Ph.D. in Management from the MIT Sloan School of Management.

Sundar pichai:

Pichai joined Google in 2004 and currently he is Chief Executive Officer (CEO) of Google Inc.

He was born in Madurai, Tamil Nadu. He completed his high school from Jawahar Vidyalaya, Ashok Nagar Chennai. He did his engineering from Indian Institute of Technology Kharagpur in Metallurgical Engineering. He also acquired a M.S. degree from Stanford University in Material Sciences and Engineering. He did his MBA from the Wharton School of the University of Pennsylvania.

Satya Nadella:

He is currently the chief executive officer (CEO) of Microsoft. Nadella was born in Hyderabad city of Telangana. He done his schooling from Hyderabad Public School, Begumpet. He earned his bachelor's degree in electrical engineering from the Manipal Institute of Technology. He also acquired an M.S. degree in computer science at the University of Wisconsin–Milwaukee. Later he received an MBA from the University of Chicago Booth School of Business.

Nagavara Ramaroa Narayana Murthy:

He is an Indian IT industrialist and the co-founder of Infosys. Murthy was born on 20 August 1946 in Kolar District Karnataka. He graduated from National Institute of Engineering with a degree in Electrical Engineering. After this he received his master's degree from the Indian Institute of Technology in Kanpur. Murthy founded Infosys in 1981 with an initial capital of Rs 10,000 or US\$ 250 and now it is US\$ 9.501 billion company.

Vergheese Kurien:

He is also known as *Father of the White Revolution in India*. Kurien was born on 26 November 1921 at Calicut, Madras Presidency. He graduated in physics from Loyola College in Madras. After that he got a bachelor's degree in mechanical engineering from the College of Engineering, Guindy, Madras.

Satyanarayan Gangaram Pitroda:

Satyanarayan Gangaram Pitroda also known as Sam Pitroda was born on 4 May 1942. He was a famous telecom engineer, inventor, entrepreneur and policymaker. He did his schooling from Vallabh Vidyanagar in Gujarat. After that he completed his master's degree in Physics and Electronics from Maharaja Sayajirao University in Vadodara. He also obtained a Masters in Electrical Engineering from the Illinois Institute of Technology in Chicago. He invented Electronic Diary in 1975 for which he is called earliest pioneers of hand-held computing. He was also awarded with Padma Bhushan in 2009 for his contribution to Science and Engineering

Effect of mantras in or live

Venkateswara prasad. K

Assistant instructor

Mechanical department

ಮಂತ್ರಗಳು ಮನುಷ್ಯನ, ಪ್ರಕೃತಿಯೊಡನೆ ಸಂವಾದದ ಮಾಧ್ಯಮ.

Mantras are powerful beejaksharas which will instigate the root cells of our body to fill in with necessary suitable energy from the cosmos. Each mantra has its own target organ of the body and when chanted as many times as required will cure any grievance in that target part of the body.

The sound, vibrations, syllable and the acoustics of the mantras create the medically curing vibrations in the body and mind of the human beings. Every mantra has its own effect on the brain of the human being and later the body parts.

Mantras have the power to change one's life by chanting as many times as needed, bringing about the balance between human being and nature. Then the ordinary life becomes blessed.

Renou has defined mantra as a thought. Mantras are structured formulae of thoughts.

Since number of millenniums our ancestors have practiced the reverberations of the sound waves to stay healthy on all three present living realms to lead a balanced life, in the **physical, social, spiritual** parts of life.

{The most basic mantra is *Om*, which in Hinduism is known as the "pranava mantra," the source of all mantras. The Hindu philosophy behind this is the premise that before existence and beyond existence is only One reality, Brahman, and the first manifestation of Brahman expressed as Om. For this reason, Om is considered as a foundational idea and reminder, and thus is prefixed and suffixed to all Hindu prayers. While some mantras may invoke individual gods or principles, fundamental mantras, like the 'Shanti Mantra, the 'Gayatri Mantra' and others all ultimately focus on the One reality. } – courtesy - wikipedia

Om is the three syllables of akaara, ukaara and makaara.

According to "Tantric school", mantra is a sacred utterance, a numinous sound, a syllable, word or phonemes, or group of words in Sanskrit believed by practitioners to have psychological and/or spiritual powers. Some mantras have a syntactic structure and literal meaning, while others do not.

The most basic mantra is Om, which in Hinduism is known as the "pranava mantra," the source of all mantras. The Hindu philosophy behind this is the premise that before existence and beyond existence is only One reality, Brahman, and the first manifestation of Brahman expressed as Om. For this reason, Om is considered as a foundational idea and reminder, and thus is prefixed and suffixed to all Hindu prayers. While some mantras may invoke individual gods or principles, fundamental mantras, like the 'Shanti Mantra, the 'Gayatri Mantra' and others all ultimately focus on the One reality.

Shanti mantra

*Sahanā vavatu
sahanau bhunaktu
Sahavīryam karavāvahai
Tejasvī nāvadhītāmastu
Mā vidvi āvahai
O Shānti, Shānti, Shānti.*

"Om! Let the Studies that we together undertake be effulgent;

"Let there be no Animosity amongst us;

"Om! Peace, Peace, Peace.

Mantras and life are inseparable as in every step and stage of the life there is a mantra to energize the event, Mantras to be uttered along with daily routine to fill positive effect in our life by cosmos Right when we get up in the morning and still on the bed, sitting with closed eyes,

“ಕರಾಗ್ರೇ ವಸತೇ ಲಕ್ಷ್ಮೀ, ಕರ ಮೂಲೇ ಸರಸ್ವತಿ, ಕರ ಮಧ್ಯ ಸ್ಥಿತೇ
ಗೌರಿ ಪ್ರಭಾತೇ ಕರ ದರ್ಶನಂ”

The above mantra means asking and calling for the three main energies needed to cope with the daily lives,

Lakshmi as understood means wealth in all forms, not only money but all the situational needs like braveness, and all good traits as well as luck etc....

Saraswathi here means the “vagdevi” the strength of the talk or expressiveness, human being is a social animal and the interaction is itself his life, for which you need this energy of nature expression in kannada there is a proverb saying “ಮಾತೆ ಮುತ್ತು, ಮಾತೇ ಮೃತ್ಯು”, meaningly “talk is the valuable like pearl as well talk is death”.

Hence we ask the nature to help interact with people with peace.

Gouri, here means the physical and mental energies. We ask the mother nature to grant most needed energy to deal with the daily life events.

Later before one steps on to the ground, this mantra has to be chanted,

“ಸಮುದ್ರ ವಸನೇ ದೇವಿ, ಪರ್ವತಸ್ತನ ಮಂಡಲೇ, ವಿಷ್ಣು ಪತ್ನೀ ನಮಸು ಭೃಂ ಪಾದಸ್ಪರ್ಷಂ
ಕೃಮಸ್ತಮೇ”

*O! Mother Earth, who has the ocean as clothes and mountains
and forests on her body, who is the wife of Lord Vishnu, I bow to
you. Please forgive me for touching you with my feet.*

Shanti mantra

*Sahanā vavatu
sahanau bhunaktu
Sahavīryam karavāvahai
Tejasvi nāvadhītāmastu
Mā vidvi āvahai
O Shānti, Shānti, Shānti.*

"Om! Let the Studies that we together undertake be effulgent;

"Let there be no Animosity amongst us;

"Om! Peace, Peace, Peace.

Mantras and life are inseparable as in every step and stage of the life there is a mantra to energize the event, Mantras to be uttered along with daily routine to fill positive effect in our life by cosmos Right when we get up in the morning and still on the bed, sitting with closed eyes,

“ಕರಾಗೇ ವಸತೇ ಲಕ್ಷ್ಮೀ, ಕರ ಮೂಲೇ ಸರಸ್ವತಿ, ಕರ ಮಧ್ಯ ಸ್ಥಿತೇ
ಗೌರಿ ಪ್ರಭಾತೇ ಕರ ದರ್ಶನಂ”

The above mantra means asking and calling for the three main energies needed to cope with the daily lives,

Lakshmi as understood means wealth in all forms, not only money but all the situational needs like braveness, and all good traits as well as luck etc....

Saraswathi here means the “vagdevi” the strength of the talk or expressiveness, human being is a social animal and the interaction is itself his life, for which you need this energy of nature expression in kannada there is a proverb saying “ಮಾತೆ ಮುತ್ತು, ಮಾತೇ ಮೃತ್ಯು”, meaningly “talk is the valuable like pearl as well talk is death”.

Hence we ask the nature to help interact with people with peace.

Gouri, here means the physical and mental energies. We ask the mother nature to grant most needed energy to deal with the daily life events.

Later before one steps on to the ground, this mantra has to be chanted,

“ಸಮುದ್ರ ವಸನೇ ದೇವಿ, ಪರ್ವತಸ್ತನ ಮಂಡಲೇ, ವಿಷ್ಣು ಪತ್ನೀ ನಮಸು ಭೃಂ ಪಾದಸ್ಪರ್ಶಂ
ಕ ಮಸ್ತಮೇ”

O! Mother Earth, who has the ocean as clothes and mountains and forests on her body, who is the wife of Lord Vishnu, I bow to you. Please forgive me for touching you with my feet.

ಭಗವಂತ ಧರೆಗೆ ಬಾ

ಬಡವ ನಾ ನಾದೆ
ಹಸಿವು ನೋವು ತಾಳಲಾರದೆ
ಬದುಕು ಈಗ ಸಾಕಾಗಿದೆ
ಭಗವಂತ ಧರೆಗೆ ಬಾ !!

ತಿನ್ನಲು ಅನ್ನ ಇಲ್ಲ
ದುಡಿಯಲು ಕೂಲಿ ಇಲ್ಲ
ಬಡವನಾಗಿ ಹುಟ್ಟಬಾರದಿಲ್ಲ
ಭಗವಂತ ಧರೆಗೆ ಬಾ !!

ಮೈಯಲ್ಲಿ ಶಕ್ತಿ ಕುಂದಿದೆ
ರಕ್ತನಾಳ ಉಬ್ಬಿಕೊಂಡಿದೆ
ಚರ್ಮ ಒಣಗಿ ಸುಕ್ಕುಗಟ್ಟಿದೆ
ಭಗವಂತ ಧರೆಗೆ ಬಾ !!

ಬಿಸಿಬ್ರೆಡ್ ಕೊಡುವರು ನಾಯಿಗೆ
ಬಿಕ್ಕಿ ಬೇಡಲು ದೂರ ತಳ್ಳುವರು
ನನಗೆ ಅದೃಷ್ಟ ಹೀನ ಎನ್ನುವರು
ಭಗವಂತ ಧರೆಗೆ ಬಾ !!

ಇರುವರು ಸೊಕ್ಕಿನ ಜನರು
ಈ ಮಂದಿ ಮನವ ನೋಯಿಸುವರು
ಬೊಟ್ಟು ಮಾಡಿ ಅವಮಾನಿಸುವರು
ಭಗವಂತ ಧರೆಗೆ ಬಾ !!

ಬೆಲೆ ಇಲ್ಲದ ಬದುಕು
ಕರುಣೆ ಕಾಣದ ಹೃದಯ
ಸಾಕಾಗಿದೆ ಭುವಿಯ ಜೀವನ
ಭಗವಂತ ಧರೆಗೆ ಬಾ !!

ಬಡವನಾಗಿ ಹುಟ್ಟಿ ಬಾ
ಅದೃಷ್ಟ ಹೀನನಾಗಿ ಬಾ
ಒಡಲಾಳದ ನೋವಿನ ಹಸಿವಿನ
ಬವಣೆ ತಿಳಿಯುವುದು ನಿನಗಾಗ
ಭಗವಂತ ಧರೆಗೆ ಬಾ !!

ಗಿರೀಶ .ಕೆ.ಎಲ್.,
ಉಪನ್ಯಾಸಕರು
ಆಟೋಮೊಬೈಲ್ ಇಂಜಿನೀಯರಿಂಗ್ ವಿಭಾಗ

ಯಾರಿವಳು

ಬೆಳದಿಂಗಳ ರಾತ್ರಿಯ ಕನಸಿನಲ್ಲಿ ಬರುವವಳು
ಆ ಹುಣ್ಣಿಮೆಯ ಚಂದ್ರನನ್ನೇ ನಾಚಿಸುವ ಚೆಲುವಿನೋಳು
ಸುಮಧುರ ಇಂಪಿನ ಕೋಗಿಲೆಯ ದನಿಯವಳು
ಕಾಲ್ಗೆಜ್ಜೆ ದನಿಯೊಡನೆ ಮನದಲ್ಲಿ ಇಳಿಯುವಳು
ಯಾರಿವಳು?

ಕಮಲದ ಮುಖದಲ್ಲಿ ಜಿಂಕೆಯ ಕಣ್ಣುಗಳು
ಸಂಪಿಗೆ ಹೂವಿನ ನಾಸಿಕವ ಹೊಂದಿಹಳು
ಅವಳಂದವನ್ನು ಹೆಚ್ಚಿಸಿದೆ ಕೆಂಪಾದ ಅಧರಗಳು
ಗಂಧರ್ವ ಕನ್ಯೆಯವರೆಲ್ಲರನು ನಾಚಿಸುವಳು
ಯಾರಿವಳು?

ಮನದ ಅರಮನೆಯ ಒಡತಿಯಾಗಿ ಮೆರೆವವಳು
ಮನದಂಗಳದಿ ಪ್ರೀತಿಯ ರಂಗವಲ್ಲಿ ಬಿಡಿಸುವಳು
ಕೈತುತ್ತು ನೀಡುತ್ತಾ ಹಸಿವನ್ನು ತಣಿಸುವಳು
ಇರುಳಿನ ಕತ್ತಲಲ್ಲಿ ನಂದಾದೀಪವಾಗಿ ಬೆಳಗುವಳು
ಯಾರಿವಳು?

ಹೆಚ್.ಜಿ. ವಿನೋದ್ ರಾಜ್.
ಉಪನ್ಯಾಸಕರು,
ಅಟೋಮೊಬೈಲ್ ವಿಭಾಗ.

ಸಾವಿನ ಬಗ್ಗೆ
ಎಚ್ಚರಿಸಲು
ಕಾಲರಾಯನು
ವರ್ಷಕ್ಕೊಮ್ಮೆ ಗಂಟೆ
ಬಾರಿಸುವ ದಿನವೇ
ಜನ್ಮದಿನ

ಹತ್ತು ರೂಪಾಯಿ ಸಂಪಾದನೆ
ಮಾಡಿದರೆ ಹಲವಾರು ರೀತಿಯ
ಮನುಷ್ಯರು ನಿನಗೆ ಪರಿಚಯ ಆಗುತ್ತಾರೆ.

ಹತ್ತು ರೂಪಾಯಿ ಸಾಲ ಕೇಳಿದಾಗ
ಪರಿಚಯ ಇರುವವರು
ಇಲ್ಲದವರ ಹಾಗೆ ದೂರ ಓಡಿ ಹೋಗುತ್ತಾರೆ.

ಸಾಯಲು ಹತ್ತಾರು ದಾರಿಗಳಿವೆ
ಬದುಕಲು ಇರುವುದು ಒಂದೇ ದಾರಿ,
ಅದೇ ಆತ್ಮವಿಶ್ವಾಸ”

ಕನ್ನಡಿ ಎದುರಿಗೆ ಕಾಣುವ ಸೌಂದರ್ಯ,
ನಿಜವೂ ಅಲ್ಲ, ಶಾಶ್ವತವೂ ಅಲ್ಲ
ಮನಸ್ಸಿನೊಳಗೆ ಇರುವ ಶುದ್ಧವಾದ
ಪ್ರೀತಿಯ ಅಭಿಮಾನವೇ ಸೌಂದರ್ಯ
ಹೀಗಾಗಿ ನಾವು ಹೊರಗಿನಚಂದಕ್ಕೆ
ಮರುಳಾಗಬಾರದು.

ಹೇಮಶ್ರೀ
5ನೇ ಸೆಮಿಸ್ಟರ್
ಗಣಕ ಯಂತ್ರ ವಿಭಾಗ

Glimpse of Nandi Hills

Paragliding in Nandi Hills

We all wish to fly out of the busy life in Bangalore, in the sky and glide gently like a bird, feeling the breeze that takes us wherever we want to go



Tipu's Drop

Tipu's Drop is one of the oldest visiting places. It is located on a hilltop on a cliff which lies 600 m above the elevated ground. One gets a beautiful view of all the hill ranges from the hill top. Yoganandeeshwara temple is a shrine which is located on the side of the hill top and was built by the Chola kings. The place is a scenic beauty and is a must-visit for the nature lovers. It gives a sense of peace and satisfaction away from the hustle of the city.



Tipu's Summer Residence

This palace was initiated by Haidar Ali and completed by Tipu Sultan, and was used by the latter as his summer resort. It was also named by him as the Tashk-e-jannat, meaning the envy of heaven.

The construction is mainly of wood and displays brilliantly carved arches and pillars along with the beautifully painted walls and ceilings



Cycling/Biking

Given the landscape, terrain and the tantalizing altitude, one can have one of the most enjoyable cycling or biking experience at these hills.



Bhoga Nandeeshwara Temple

Nandi Temple or Bhoga Nandeeshwara Temple is a beautiful temple complex dedicated to Lord Shiva. It is situated at the base of Nandi Hills in the village of Nandi which lies in the district of Chikkaballapur in the South-West Indian state of Karnataka. It is one of the few antiquated temples in India which is very well preserved.



Amrita Sarovar

A major source of water supply in this region, the Lake of Nectar as it is called has been formed by the perennial springs. The shimmering waters of this lake after nightfall is a must see.




Brahmashram

This cave situated near Nandi Hills is a perfect spot for those seeking silence and solitude. Hence, it was used by Sage Ramakrishna Paramhansa for his meditation.



Yoga Nandeeshwara Temple

Built by the Cholas, this temple is dedicated to Lord Shiva. Two Dwarpalakas guard the doors of the temple which is situated atop the hill. The carvings in the interiors are beautifully designed and attracts a lot of attention.



Dr. Kalam: The Missile Man of India

There are very few people who can inspire you even when they are not around. Abdul Kalam was one of the few. That's a writer, no! That's a teacher, that's a scientist no! That's a good man, that's the man who made India fly, that's India's 'Missile Man' Dr. APJ Abdul Kalam! He was a man who held the highest honorable office in the country, had the most powerful forces at disposal and yet 'simply' requested people to remember him as a man who is a 'teacher'.

The story of the "missile man" who rose to great heights from humble beginnings is truly inspiring. While there are several anecdotes that dot President Kalam's life, there's one that I read somewhere, particularly endearing and stands testimony to his character. As per Indian Constitution, the Government of India takes care of the President of India as well as of all the former Presidents. Knowing the fact, Dr. Kalam, during his tenure as President, decided to give away all his wealth and life savings towards a fund called PURA (providing urban amenities in rural areas.) Apparently,

Dr. Kalam called up Verghese Kurien, the Founder of AMUL, and asked, "Now that I have become the President of India, the government is going to look after me till I will be alive; so what can I do with my savings and salary?" This incident shows how giving he was. Dr. B.R Ambedkar's words, "A great man is different from the eminent one in that he is ready to be the servant of the society" fit perfectly on the life of the legend Dr. APJ Abdul Kalam. Not many are referred as the 'son of the nation' and only rarest are called the 'son of society'.

ANIL GOWDA K S
5TH SEM "CS"

ನಮ್ಮ ಕ್ಯಾಂಪಸ್

ಹೂವು ಬಾಡಿತೆಂದು ಗಿಡ ಕಡಿಯಬೇಡಿ
ಶಿಕ್ಷಣ ಮುಗಿಯಿತೆಂದು ಕ್ಯಾಂಪಸ್‌ನ್ನು ಮರೆಯಬೇಡಿ
ಆಕಾಶದ ತುಂಬಾ ನಕ್ಷತ್ರಗಳೇ ಇದ್ದರೂ ಚಂದ್ರನು ವಿಶೇಷ
ಗಿಡದ ತುಂಬಾ ಎಲೆಗಳೇ ಇದ್ದರೂ ಹೂಗಳು ವಿಶೇಷ
ಚಿಕ್ಕಬಳ್ಳಾಪುರದಲ್ಲಿ ಎಷ್ಟು ಕಾಲೇಜುಗಳಿದ್ದರು
ನಮ್ಮ ಸಿ.ವಿ.ವಿ ಕ್ಯಾಂಪಸ್ ವಿಶೇಷ.

ನಮ್ಮ ಸುಂದರವಾದ ಸಿ.ವಿ.ವಿ ಕ್ಯಾಂಪಸ್ಸು
ಇಲ್ಲಿರುವ ಶಿಕ್ಷಕರ ಹೃದಯವಂತಿಕೆಯ ಮನಸ್ಸು
ನಮ್ಮ ಮನಸ್ಸಿಗೆ ನೀಡಿದರು ಹ್ಯಾಪಿನೆಸ್ಸು
ಅದೇ ನಮ್ಮ ಶಿಕ್ಷಣದಲ್ಲಿ ಸಿಕ್ಕಿತು ಯಶಸ್ಸು

ಪುಷ್ಪಶ್ರೀ . ಎಸ್

3ನೇ ಸೆಮ್, E & C

ವಿಭಾಗ

ಪರಿಸರ ಉಳಿಸಿ
ಪರಿಸರವಿದ್ದರೆ ಹಚ್ಚನೆ ಹಸಿರು
ಭೂತಾಯಿಗದು ತುಂಬು ಬಸಿರು
ಬೀಸುತ್ತಿದ್ದರೆ ತಣ್ಣನೆ ಉಸಿರು
ಸವಿದಂತೆ ಕೆನೆ ಹಾಲು ಮೊಸರು
ಮರವಿದ್ದರೆ ಜಗತ್ತೇ ಮಳೆ

ಮಳೆಯಿಂದಲೆ ಸಗುವುದು ಬೆಳೆ
ಮಳೆ ಬೆಳೆಯು ನಿಸಗ ದ ಕಳೆ
ಸೌಂದರ್ಯದಿ ಬೆಳಗುವುದು ಇಳೆ
ಬೆಳಸಬೇಕು ನಾವೆಲ್ಲ ಮರ
ಮರ ಪರಿಸರವೇ ವರ
ಒಂದಾಗಲಿ ನಮ್ಮೆಲ್ಲರ ಕರ
ಬೆಳಸುವುದಕ್ಕಾಗಿ
ಒಂದೊಂದು ಮರ

5 th sem E&C Students

UBUNTU

UBUNTU is very nice story from Africa...

The motivation behind the Ubuntu culture in Africa

An Anthropologist proposed a game to the African tribal children...

He placed basket of sweets near a tree and made the children stand 100 meters away.

Then announced that whoever reaches first would get all the sweets in the basket.

When he said 'ready steady go'!...

Do you know what these children did?

They all held each other's hands. Ran together

Towards the tree. divided the sweets equally

Among themselves . act the sweets and enjoyed it

When the Anthropologist asked them why they did so.

They answered "UBUNTU"

Which meant –

How can one be happy when the others are sad

Ubuntu in their language means –

"I am because we are"

A strong message for all generations

Let all of us always have this attitude and spread happiness wherever we go

Let's have a "Ubuntu" life...

I AM BECAUSE WE ARE

5th sem E&C Students






N.Charitha



18/10/2018
Thursday.


S. Pushpahee
3rd Sem EEC



S. Pushpahee
3rd Sem EEC

4/07/2019
Thursday











Sri C.V.Venkatarayappa Educational Center, C.V.V. Campus, Chickballapur - 562 103

HEARTY CONGRATULATIONS
TO DISTINCTION STUDENTS APRIL-MAY 2019



શ્રી કાન્ધલિયા



ಕರ್ನಾಟಕ ಸಫ್ಟಿಯರ್ಸ್ ಬಿ.ಬಿ. ರಸ್ತೆ, ಚಿಕ್ಕಬಳ್ಳಾಪುರ

ನಮ್ಮಲ್ಲಿ ಎಲ್ಲಾ ಸಮಾರಂಭಗಳಿಗೆ ಶಾಮಿಯಾನ
ಪಾತ್ರೆ ಹಾಗೂ ಪೀಠೋಪಕರಣಗಳು ಬಾಡಿಗೆಗೆ
ದೊರೆಯುತ್ತದೆ.

ಶುಭಾಶಯಗಳೊಂದಿಗೆ

ಐ.ಎಸ್.ಆರ್. ಚಂದ್ರುಡು

ಕರ್ನಾಟಕ ಸಫ್ಟಿಯರ್ಸ್

ಬಿ.ಬಿ. ರಸ್ತೆ, ಚಿಕ್ಕಬಳ್ಳಾಪುರ

ಮೊಬೈಲ್: 9448713076 7892790719

Prop: Devaraj

D.B.Y
sound & lighting


Contact:
9845365117
9901937586

All Types Of Sound System, Stage Lighting, LED Wall & Generators

School, College Annual Day Program

Any Kind Of Events

Railway Station Road, Chamarajpet Chickballapur 562101



D.B.Y FITNESS GYM CENTER

CARDIO, STRENGTH TRAINING,
BODY BUILDING, PERSONAL TRAINING,
DIET COUNSELING, WEIGHT LOSS
WE HAVE SEPARATE LADIES WING

Contact:-
9353051123

2nd Floor, Geetha arcade,
Behind Canara Bank, Chickballapur 562101



ಶ್ರೀ ಸಾಯಿ ಗೃಹ ಬಳಕೆ ಮಳಿಗೆ
ಮಹಾಕವಿ ಕುವೆಂಪು ರಸ್ತೆ, ಜಿಕ್ಕಬಳ್ಳಾಪುರ 562 101.
ಮೊಬೈಲ್: 9845762065



ಎ.ಶ್ರೀನಿವಾಸ ರಾಜು
ಶ್ರೀ ಲಕ್ಷ್ಮಿ ವೆಂಕಟೇಶ್ವರ ಎಲೆಕ್ಟ್ರಿಕಲ್ಸ್ ಮತ್ತು ರಿವೈಂಡಿಂಗ್ ವರ್ಕ್ಸ್,
ಮಹಾಕವಿ ಕುವೆಂಪು ರಸ್ತೆ, ಜಿಕ್ಕಬಳ್ಳಾಪುರ 562 101.
ಮೊಬೈಲ್: 8050337153



ನಾಗೇಶ್ ಕುಮಾರ್
ಶ್ರೀ ಯೋಗಿ ಸಾಯಿ ಕಾನ್ಕಾ,
ಮಹಾಕವಿ ಕುವೆಂಪು ರಸ್ತೆ, ಜಿಕ್ಕಬಳ್ಳಾಪುರ 562 101.
ಮೊಬೈಲ್: 72204924919



ಎ.ಬಿ. ರಾಘವೇಂದ್ರ
ಶಾರದ ಟೆಕ್ನಾಟೈಲ್ಸ್,
ಮಹಾಕವಿ ಕುವೆಂಪು ರಸ್ತೆ, ಜಿಕ್ಕಬಳ್ಳಾಪುರ 562 101.
ಮೊಬೈಲ್: 990214844



ಅಲ್ಲಾಘ್
ನಯ್ಯ ನ್ಯಾಷನಲ್ ಫಿಟ್ ವೇರ್,
ಮಹಾಕವಿ ಕುವೆಂಪು ರಸ್ತೆ, ಜಿಕ್ಕಬಳ್ಳಾಪುರ 562 101.
ಮೊಬೈಲ್: 974132750

ರಾಮೂನ್ ಪರ್ನಿಚರ್ಸ್ ಪ್ಯಾರಡೈಸ್
Ramu's Furniture Paradise
ರಾಮೂನ್ ಹ್ಯಾಪಿ ಹೋಮ್ಸ್ ಇಂಟೀರಿಯರ್ಸ್
Ramu's Happy Home Interiors



Estd :2014



ನಮ್ಮಲ್ಲಿ ಎಲ್ಲಾ ತೆರಹದ ಕಿಚನ್ ಇಂಟೀರಿಯರ್ಸ್, ವಾರ್ಡ್‌ರೋಬ್ಸ್, ಸೋಫಾ, ಮಂಚಗಳು, ಆಫೀಸ್ ಟೇಬಲ್ಸ್, ಆಫೀಸ್ ಛೇರ್ಸ್, ಇತರೆ ಎಲ್ಲಾ ತೆರಹದ ಇಂಟೀರಿಯರ್ ಕೆಲಸಗಳನ್ನು ಮಾಡಿಕೊಡಲಾಗುತ್ತದೆ.

ವಿಶೇಷ ಸೂಚನೆ:- ಆಡರ್ ಕೊಟ್ಟ 15 ದಿನದಳ ಒಳಗೆ ಮಾಡಿಕೊಡಲಾಗುವುದು

ಸಂಪರ್ಕಿಸಿ:- 9731379732 / 7892138121 / 953555538

ಸಿ.ಎಂ.ಸಿ ಟೇಬೆಟ್ ಪಕ್, ಬಿ.ಬಿ, ರಸ್ತೆ, ಚಿಕ್ಕಬಳ್ಳಾಪುರ - 562101



Taanthrika Jyothi

*The institutions run under the auspices of
Sri K.Venkatapatheppa Trust &
Panchagiri Education Trust*

KVT Polytechnic

Sri K.V. College of Education

Sir M.V. Industrial Training Institute

Sri K.V. College of Physical Education

Sri K.V. English School

Sri K.V. Pharmacy

Sri K.V. English and Kannada Higher Primary School

Sri K.V. Kannada Higher Primary School

Panchagiri Practicing High School

Panchagiri Practicing Higher Primary School

Panchagiri Pre University College

Smt. Venkatanarasamma Gurukulashrama

Design and Printing:

Baba Digital Graphics

98452 42899, 98805 40177

